

September 08, 2023

BSE Limited	National Stock Exchange of India Limited
Department of Corporate Services	Listing Department,
Listing Department	Exchange Plaza, Plot no. C/1,
P J Towers	G Block, Bandra-Kurla Complex, Bandra (E)
Dalal Street	Mumbai - 400051
Mumbai – 400001	Scrip Symbol: XELPMOC
Scrip Code: 542367	

Door Sir/Modom

Sub: Intimation Under Regulation 30 and Regulation 47 of SEBI (Listing Obligations and Disclosure Requirements) Regulations 2015 ("Listing Regulations")

In accordance with Regulation 30 and Regulation 47 of Listing Regulations and any other applicable provisions, please find enclosed herewith copies of the advertisements published today i.e. September 08 2023, in the Financial Express (English Newspaper) and Kannada Prabha (Kannada Newspaper), in respect of 8th Annual General Meeting ('AGM') of the Company scheduled to be held on Saturday, September 30, 2023 at 11:00 a.m. (IST) through Video Conference/Other Audio-Visual Means to transact the ordinary and special businesses as set out in the Notice of the AGM dated August 12, 2023.

The same has also been uploaded on the Company's website which may be viewed a https://www.xelpmoc.in/statutoryads.

The details required under SEBI Master Circular No. SEBI/HO/CFD/PoD2/CIR/P/2023/120. dated July 11, 2023, read with SEBI Circular No. SEBI/HO/CFD/CFD-PoD-1/P/CIR/2023/123 dated July 13, 2023, is enclosed in Annexure 1.

Kindly take the same on record.

Thanking you,

Yours faithfully,

For Xelpmoc Design and Tech Limited

Vaishali Kondbhar Company Secretary and Compliance Off Enc: as above

XELPMOC DESIGN AND TECH LIMITED

Registered Office: #17, 4th Floor, Agles Building, 1st A Cross, 5th Block, Koramangala, Bengaluru - 560034 Corporate Office: 12th Floor, My Home Twitza, Pfot No.30/A, Sy No.83/1, Raidurg Village, Serilingampally Mandel, Rangareddy (D) - 500081

CIN NO: L72200KA2015PLC082873 | Website: www.xelpmoc.in | Email: hello@xelpmoc.in | Ph No: 080 4370 8160 Rengaluru | Hwderabad | Mumbai | Gurugram

Annexure I

Brief details viz. agenda proposed to be taken up/resolution to be passed, manner of approval proposed etc.

Sr. No.	Resolution Description	Manner of approval proposed
Ordin	ary Business	
1	To receive, consider and adopt the audited standalone and consolidated financial statements of the Company for the financial year ended March 31, 2023, together with the reports of the Board of Directors and Auditors thereon.	Ordinary Resolution
2	To appoint Mr. Srinivas Koera (DIN: 07227584), who retires by rotation as a Director.	Ordinary Resolution
3	To re-appoint M/s. JHS & Associates LLP, Chartered Accountants, as a Statutory Auditors of the Company.	Ordinary Resolution
Specia	al Business	7.00 EV
4	To approve annual remuneration of Mr. Pranjal Sharma (DIN: 06788125), Non-Executive and Non-Independent Director.	Special Resolution
5	To re-appoint Mr. Tushar Trivedi (DIN: 08164751), as an Independent Director for the second term.	Special Resolution
6	To re-appoint Mr. Premal Mehta (DIN: 00090389), as an Independent Director of the Company.	Special Resolution
7	Variation in the terms of the contract or objects of the Issue.	Special Resolution with majority of more than 90% of the voting shareholders voted in the favour of the resolution



PYARELAL TEXTILES LIMITED

CIN: U17120MH1989PLC051906 Regd.Office: 309, Dharamraj Gally, M. J. Market, Kalbadevi Road, Mumbai-400002, Telephone no. 022-22092830,

email: jitendra.prime@gmail.com NOTICE OF 34TH ANNUAL GENERAL MEETING,

REMOTE E-VOTING INFORMATION

The Notice is hereby given that:

- The Annual General Meeting (AGM) of the Members of the Company will be held on Saturday, 30th September 2023 At 05.00 P. M. at 309, Dharamraj Gally, M. J. Market, Kalbadevi Road, Mumbai-400002 to transact the Special Business, as set out in the Notice of AGM.
- Soft copies of the Notice of AGM have been sent to all the members at their registered email address. The dispatch of Notice of AGM has been completed on 07th September, 2023.
- cast their vote electronically on the Business as set out in the Notice of AGM through electronic voting system of Central Depository Services (India) Limited (CDSL) from a place other than venue of AGM ("remote e-voting"). All the members are informed that:

Members holding shares as on the cut-off date of 23rd September, 2023, may

- i. The Ordinary Business as set out in the Notice of AGM may be transacted through voting by electronic means;
- The remote e-voting shall commence on Wednesday, the 27th September. 2023 (9.00 a.m. Indian Standard Time);
- The remote e-voting shall end on Friday, the 29th September, 2023 (5.00 p.m.
- Indian Standard Time); iv. The cut-off date for determing the eligibility to vote by electronic means or at
- v. Any person, who acquires shares of the Company and become member of the Company after dispatch of the Notice of AGM and holding shares as of the cut-off date i.e. 23rd September, 2023, may obtain the login ID and password by sending a request at info@adroitcorpoate.com. However, if a person is already registered with CDSL for e-voting then existing user ID and password can be used for casting vote.
- vi. Members may note that:

the AGM is 23rd September, 2023;

- a) The remote e-voting module shall be disabled by CDSL after the aforesaid date and time for voting and once the vote on the resolution is cast by the member, the member shall not be allowed to change it subsequently;
- b) The facility for voting through ballot paper shall be made available at the c) The members who have cast their vote by remote e-voting prior to the
- AGM may also attend the AGM but shall not be entitled to cast their vote d) A person whose name is recorded in the register of members or in the register of benefical owners maintained by the depositories as on the cut-
- off date only shall be entitled to avail the facility of remote e-voting as well as voting at the AGM through ballot paper. vii. In case you have queries or issues regarding e-voting, you may refer to the Frequency Asked Questions ('FAQs") and e-voting manual available at www.evotingindia.com under help section or write an email to helpdesk.evoting@cdslindia.com. The helpdesk can also be contacted at
- For any gueries members may also contact Register & Share Transfer Agents at the following address: Adroit Corporate Services Pvt. Ltd. 18-20. Jafferbhov Ind. Estate, 1st Floor, Makwana Road, Marol Naka, Andheri (East), Mumbai - 400059. Tel: 022 - 42270400 E-mail: support@adrioitcorporate.com.

For PYARELAL TEXTILES LIMITED Sd/-

Date: 08.09.2023 Place: Mumbai

Ankit Jitendra Agarwal Director DIN: 02801915 **ADVANCE LIFESTYLES LIMITED** CIN: L45309MH1988PLC268437

2ND FLOOR, WEST WING ELECTRIC MANSION APPASAHEB MARATHE MARG, WORLI, **MUMBAI MAHARASHTRA - 400025**

NOTICE OF THE 34 th ANNUAL GENERAL MEETING

Notice is hereby given that the 34th Annual General Meeting (the "AGM") of the Members of Advance Lifestyles Limited will be held on Saturday, 30th September 2023 at 11.00 A.M. virtually through Video Conferencing ("VC") or Other Audio Visual Means ("OAVM") facility provided by the Big share Services Pvt. Limited (RTA) jointly with Central Depository Services Limited ('CDSL";) to transact the Ordinary and Special businesses as set out in the Notice convening the Meeting (the Notice) dated 8th September 2023 circulated to members. The Ministry of Corporate Affairs (the MCA) vide its General Circulars Nos. 14/2020 dated April 8, 2020, 17/2020 dated April 13, 2020, 20/2020 dated May 5, 2020, and subsequent circulars issued in this regard, the latest being 10/2022 dated December 28, 2022 (hereinafter, collectively referred as the MCA Circulars) read with SEBI/HO/CFO/Po0-2 /P/CIR/2023/4 dated January 5, 2023 and SEBI/HO/CFO/CMD2JC1RJP/2022/62 dated May 13, 2022 (Collectively referred as 'Circulars") has allowed the Company to hold the AGM through VC, without the physical presence of members at a common venue. Hence, in compliance with the Circulars, the AGM of the Company is being held through VC.

In accordance with the Circulars, the Notice convening the AGM along with the Annual Report including Audited Financial Statements for the financial year ended March 31, 2023, has been sent only through e-mails to those Members whose e-mail addresses are registered with the Company or the Registrar and Share Transfer Agent (the RTA) i.e., M/s. Big Share Services Private Limited or the Depository Participant(s) and holding equity shares of the Company as of September 01, 2023.

The 34th Annual Report of the Company for the Financial Year 2022-23 along with the Notice of the AGM, Financial Statements, and other Statutory Reports will be available on the website of the Company at www.advance.net.in and on the website of CDSL at www.evotingindia.com. Additionally, the Notice of AGM is also available on the websites of the stock exchange on which the securities of the Company are listed i.e. at www.bseindia.com.

The Register of Members and Share Transfer Books of the Company will remain closed from Friday, September 22, 2023, to Thursday, September 28, 2023 (both days inclusive) for the purpose of AGM.

The Members are provided with the facility to cast their votes on all resolutions set forth In the Notice of AGM using an electronic voting system (e-voting) provided by Big Share Services Private Limited ('BSPL";). The voting rights of shareholders shall be in proportion to their share in the paid-up equity share capital of the Company as of the cut-off date being Friday, September 22, **2023**. A person whose name is recorded in the Register of Members or in the Register of Beneficial Owners maintained by the Depositories as on the cut-off date only shall be entitled to avail of the facility of remote e-voting or e-voting during the general meeting. Detailed procedure for remote e-voting/ e-voting during the AGM is provided in the Notice of the AGM.

The remote e-voting period begins on Wednesday, September 27, 2023, at 11:00 a.m. IST and ends on Friday, September 29, 2023 at 5:00 p.m. IST. The remote e-voting shall not be allowed beyond the aforementioned time and the module shall be disabled by RTA for voting thereafter. The Members, who cast their votes by remote e-voting on the resolutions prior to the AGM, may attend/participate in the AGM through VC/OAVM but shall not be entitled to cast their votes on such resolutions again during the AGM.

Members attending the Meeting through VC/OAVM shall be counted for the purpose of reckoning the guorum under Section 103 of the Companies Act, 2013.

The Board of Directors has appointed MSDS & Associates, Practicing Company Secretaries (Firm Registration Number P2020MH0843000) as the Scrutinizer for the 34 th AGM-related matters of the company Members holding shares in physical mode and who have not updated their email addresses with the Company are requested to

update their email addresses by writing to the Company at cs.advancelifestyles@gmail.com or at **bssahd@bigshareonline.com** along with a copy of the signed request letter mentioning the name and address of the Member, self-attested copy of the PAN card, and self-attested copy of any document (eg.: Aadhar, Driving License, Election Identity Card, Passport) in support of the address of the Member for obtaining a User ID and Password to cast their vote through remote e-voting or e-voting at the AGM.

Members who have not yet registered their email addresses are requested to follow the process mentioned below, AS SOON AS POSSIBLE, to register their email addresses and to receive the Notice of the AGM and Annual Report electronically. As per the SEBI Circular, no physical copies of the Notice of AGM and Annual Report will be sent to any Member. Registration of Email address

Registration" d) Select the Company name viz Advance Lifestyles Ltd FV Rs 10; e) Enter the required details for updating of e-mail id / Bank details. Members, who need any technical assistance before or during the AGM can contact to Company Secretary at e-mail id

a) Visit the link https://www.bigshareoine.com; b) Select the tab 'for Investor; c) Click on the tab 'Email / Bank Details

cs.advancelifestyles@gmail.com

All the members are hereby informed that:

NOTICE is hereby given that:

• For the limited purpose of receiving the Notice and the Annual Report through electronic mode in case the email address is not registered with the DPs/Company/RTA, members may register the email IDs using the facility provided by the RTA through the above modality.

For Advance Lifestyles Limited

Date: September 08, 2023 Place: Mumbai

JYOTI L. BAMBADE (CHAIRPERSON) DIN: 07895116

ReLI∆NCe

CAPITAL

NOTICE TO THE MEMBERS

Notice is hereby given that the 37th Annual General Meeting ('AGM') of the Members of Reliance Capital Limited (the 'Company') is scheduled to be held on Thursday, September 28, 2023 at 2:00 P.M. (IST) through Video Conference ("VC") / Other Audio Visual Means ("OAVM") to transact the business, as set out in the Notice of the AGM only through e-voting facility. The AGM will be held through VC / OAVM in compliance with the provisions of the Companies

Act, 2013 and circular dated May 5, 2020 read with circulars dated April 8, 2020, April 13, 2020 and May 5, 2022 issued by the Ministry of Corporate Affairs and the Securities and Exchange Board of India circulars dated May 12, 2020 and January 15, 2021. Facility for appointment of proxy will not be available for the AGM. Notice of the AGM along with the Annual Report 2022-23 has been sent only through electronic

mode to those Members whose E-mail addresses are registered with the Company or CDSL/NSDL ('Depositories') and will also be available on the Company's website www.reliancecapital.co.in and website of the Stock Exchanges viz. BSE Limited and National Stock Exchange of India Limited at www.bseindia.com and www.nseindia.com, respectively, and on the website of KFin Technologies Limited (KFintech), the Registrar and Transfer Agent (RTA) of the Company, at www.kfintech.com. Any Member holding share(s) in physical mode can register their e-mail ID on the Company's website at

www.reliancecapital.co.in by following instructions provided therein and any Member holding share(s) in electronic mode can register/update e-mail address with respective Depository Participants ("DPs").

The Company has engaged the services of KFintech as the authorised agency for conducting of the e-AGM and for providing e-voting facility. Members can cast their vote online from 10:00 A.M. (IST) on Sunday, September 24, 2023 to 5:00 P.M. (IST) on Wednesday, September 27, 2023. At the end of remote e-voting period, the facility shall be disabled. Facility for e-voting shall also be made available during the AGM to those Members who attend the AGM and who have not already cast their vote. The Members who have cast their vote by remote e-voting prior to the AGM may also attend / participate in the AGM through VC/OAVM but shall not be entitled to cast their vote again. Only those Members, whose names are recorded in the Register of Members or in the Register of

Beneficial Owners (in case of electronic shareholding) maintained by the depositories as on the 'cut-off date' i.e. September 21, 2023 shall be entitled to avail the facility of remote e-voting. A member can opt for only one mode of voting i.e. either through remote e-voting or e-voting during the AGM. Members who are holding share(s) in Physical Form or who have not registered their e-mail address with

the Company/Depositories or any person who acquires share(s) of the Company and becomes a Member

of the Company after the Notice has been sent electronically by the Company, and holds share(s) as of the

'cut-off date' i.e. September 21, 2023, may obtain the login ID and password as per procedure provided

in the Notice for the AGM. Members are requested to carefully read all the instructions set out in the Notice for the AGM relating to attending the AGM, casting vote through remote e-voting or e-voting during the AGM. Queries/grievances, if any, with regard to e-voting, may be addressed to the Company Secretary through e-mail at rcl.investor@relianceada.com OR at evoting@kfintech.com OR contact toll free

KFintech's website at https://evoting.kfintech.com In terms of SEBI Circular dated March 16, 2023 and related circulars Members holding shares in physical form are requested to register/update their PAN, email address, bank details, nomination and other KYC details in the form and manner provided in the said circular by September 30, 2023, to avoid freezing of such folio's by the RTA.

no.1800 309 4001 OR visit Help and FAQs and e-voting user manual available at the download section of

For and on behalf of Reliance Capital Limited

Place:Mumbai Date: September 7, 2023

Nageswara Rao Y Administrator of Reliance Capital Limited

(a Company under Corporate Insolvency Resolution Process by an Order dated December 6, 2019, passed by the Hon'ble NCLT, Mumbai) The Administrator has been appointed under Rule 5(a)(iii) of the Insolvency and Bankruptcy (Insolvency and Liquidation Proceedings of Financial Service Providers and Application to Adjudicating Authority) Rules, 2019 under the Insolvency and Bankruptcy Code, 2016. The affairs, business and property of Reliance Capital Limited are being managed by the Administrator, Mr. Nageswara Rao Y, who acts as agent of the Company only and without any personal liability. Reliance Capital Limited

CIN: L65910MH1986PLC165645

Regd. Office: Kamala Mills Compound, Trade World, 7th Floor

B Wing, S. B. Marg, Lower Parel, Mumbai 400 013

Tel.: +91 22 4158 4000, E-mail: rcl.investor@relianceada.com, Website: www.reliancecapital.co.in

OSIAJEE TEXFAB LIMITED CIN: L17299PB1995PLC055743

1043- 1043, Bahadurpur Gate Road, Near Maurya Palace, Hoshiarpur- 146001, Punjab, India E-Mail: csosiajee.texfab@gmail.com | Website: www.osiajeehdl.com

NOTICE OF 28TH ANNUAL GENERAL MEETING, E-VOTING AND BOOK CLOSURE Notice of AGM: Notice is hereby given that the 28th Annual General Meeting (AGM) of Osiajee Texfab Limited (the Company) is scheduled to be held on Saturday, September 30, 2023 at 2.00 PM through Video Conferencing (VC)/ Other Audio Visual Means (OAVM) in compliance with Section 96 of the Companies Act, 2013 read with various circulars issued by Ministry of Corporate Affairs (MCA) including the latest General Circular No. 10/2022 dated December 28, 2022 (MCA Circulars) and Circular No. SEBI/HO/CFD/PoD-2/P/CIR/2023/4 dated January 5, 2023 issued by SEBI.

In accordance with MCA Circulars and SEBI Circular, the Company has sent the Notice of the AGM setting out the Ordinary and Special Business to be transacted thereof together with Annual Report for the FY 2022-23 through electronic mode to all those members whose email IDs are registered with the Company, Depository Participants ("DPs") as on Friday, September 01, 2023. The electronic dispatch of Annual Report & AGM Notice has been completed on September 07 2023. Members holding shares in physical mode whose email IDs are not registered, may get their email IDs registered by submitting a request letter to the Company at csosiajee.texfab@gmail.com. However, for the shares held in demat form, members are requested to write to their Depository Participant.

The Annual Report including the Notice of AGM is also available on the website of the Company at www.osiajeehdl.com, the website of BSE Limited at www.bseindia.com and the website of Central Depository Service (India) Limited (CDSL) i.e. www.evotingindia.com.

E-voting: Pursuant to the provisions of Section 108 of the Companies Act, 2013 read with the Companies (Management and Administration) Rules, 2014, as amended and Regulation 44 of the SEBI (Listing Obligations and Disclosure Requirements) Regulations, 2015, the Company has engaged the services of CDSL to provide the facility to Members to exercise their right to vote on the resolutions proposed to be passed at the AGM by electronic voting system. The Members can cast their vote through remote e-voting before the AGM and through e-voting during the AGM. The Members who have cast their vote by remote e-voting prior to the AGM may attend the AGM but shall not be entitled to cast their vote again.

The remote e-voting facility before the date of the AGM will be available during the following voting period (both days inclusive):

Commencement of e-voting From 9.00 a.m. (IST) on Wednesday, September 27, 2023 End of e-voting Upto 5.00 p.m. (IST) on Friday, September 29, 2023

The e-voting module shall be disabled by CDSL for voting thereafter and remote e-voting shall not be allowed beyond the said date and time. A person whose name is recorded in the Register of Members maintained by the depositories as on the Cut-Off date i.e. Friday, September 22, 2023 only shall be entitled to avail the facility of remote e-voting before the AGM and facility of e-voting system during the AGM. A person who is not a member as on the Cut-off date should treat this Notice for information purpose only. Any person who acquires shares and becomes a Member of the Company after sending the Notice of AGM and holds shares as on the Cut-Off date, may obtain the login ID and password for facility of remote e-voting or facility of e-voting system during the AGM, as the case may be, by sending a request to CDSL at helpdesk.evoting@cdslindia.com or may contact the toll-free number provided by CDSL: 1800 22 55 33. The detailed procedure for e-voting before and during the AGM is provided in the

Notes to the Notice of AGM. Members will be able to attend the AGM through VC OAVM at www.evotingindia.com by following the instructions provided in the Notes

If you have any queries or issues regarding attending AGM & e-Voting from the CDSL e-Voting System, you can write an email to helpdesk.evoting@cdslindia.com or contact at 1800 22 55 33 and in case of any technical difficulty on NSDL Website, you can write email to evoting@nsdl.co.in or contact at1800 1020 990 or 1800 22 44 30. Book Closure: Notice is also hereby given that pursuant to Section 91 of the Companies Act 2013 read with rule 10 of Companies (Management and Administration) Rules, 2014 and provisions of SEBI (Listing Obligations and Disclosure Requirements) Regulations, 2015, the Register of Members and Share Transfer Books of the Company will remain closed from Saturday, September 23, 2023 to Saturday, September 30, 2023 (both days inclusive) for the purpose of the AGM.

Members are also hereby informed that SEBI vide its Circular No. SEBI/HO MIRSD/MIRSDRTAMB/P/CIR/2021/655 dated November 3, 2021 read with SEBI Circular No. SEBI/HO/MIRSD/MIRSD_RTAMB/P/CIR/2021/687 dated December 14, 2021 and SEBI/HO/MIRSD/MIRSD-PoD-1/P/CIR/2023/37 dated March 16, 2023 has mandated for furnishing/ updating PAN, KYC details (Address, Mobile no., Email ID, Bank Details) and Nomination details by all holders of physical securities in listed company otherwise their folios shall be frozen by RTA from October 01, 2023. Therefore, Members holding shares in physical form are requested to submit the duly filled in documents along with related proofs to the Company's Registrar and Share Transfer Agent. The forms for updating KYC details are available on the Company's website and can be accessed at www.osiajeehdl.com

For Osiajee Texfab Limited

PLACE: HOSHIARPUR DATE: September 07, 2023

Reema Saroya Managing Director DIN: 08292397

KDDL LIMITED (CIN: L33302HP1981PLC008123)

Regd. Office: Plot No. 3, Sector - III, Parwanoo, Distt. Solan (H.P.) - 173220 Tel.: +91 172 2548223 / 24 Fax: +91 172 2548302 Website: www.kddl.com Email id: investor.complaints@kddl.com

NOTICE OF 43RD ANNUAL GENERAL MEETING, E-VOTING AND BOOK CLOSURE INFORMATION

 43rd Annual General Meeting (AGM) of the Company will be held on Friday, 29th September, 2023 at 12:00 p.m. (IST) through Video Conferencing ("VC")/Other Audio Visual Means ("OAVM")

- to transact the business as set forth in the notice convening 43" AGM of the Company. The proceedings of AGM shall be deemed to be conducted at the Registered Office of Company at Plot No 3, Sector-III, Parwanoo, District Solan, (H.P)-173220 which shall be deemed to be the venue of the AGM. In compliance with applicable provisions of the Companies Act, 2013 (the 'Act') and rules made thereunder; General Circular 10/2022 dated 28th December, 2022 read with Circulars dated 5th May, 2020, 8th April, 2020 and 13th April, 2020 issued by Ministry of Corporate Affairs and Circular no. SEBI/HO/CFD/PoD-2/P/CIR/2023/4 dated 5th January, 2023 read with Circular dated 12th May, 2020 issued by SEBI; SEBI (Listing Obligations and Disclosure Requirements) Regulations, 2015 ('Listing Regulations'); and other applicable laws, Notice of 43" AGM along with Annual Report for the financial year ended 31st March, 2023 has been sent by email to those members whose email ids are registered with the Company/Depository Participant(s)/RTA of the Company.
- In terms of Section 108 of the act read with rule 20 of the Companies (Management and Administration) Rules, 2014, ("the rules") and regulation 44 of the Listing Regulations, the Company is providing e-voting facility to its members through NSDL to exercise their right to vote electronically on the business as set forth in the Notice of AGM. In this regard, the members are hereby informed that:
- the Ordinary and Special Business, as set out in the Notice of 43rd AGM, will be transacted through voting by electronic means.
- the remote e-voting period will commence on Monday, 25th September, 2023 at 09:00 a.m and will end on Friday, 28th September, 2023 at 05:00 p.m. and the same shall be disabled by NSDL for voting thereafter.
- the cut-off date for determining the eligibility to vote through remote e-voting or e-voting system for the 43rd AGM, is Friday, 22rd September, 2023.
- a person whose name is recorded in the register of members or in the register of beneficial owners maintained by the depositories as on the cut-off date i.e Friday, 22nd September, 2023 only shall be entitled to avail the facility of remote e-voting or e-voting at AGM. The detailed procedure /instructions for remote e-voting and e-voting at AGM are contained in the notice of AGM.
- any person who becomes member of the Company after sending notice of 43[™] AGM by email and holding shares as on cut-off date i.e Friday, 22" September, 2023 may obtain login ID and password by sending a request at evoting@nsdl.co.in However, if a person is already registered with NSDL for remote e-voting, existing user ID and password can be used for casting his/her vote. Members who have not cast their vote through remote e-voting and are present in the AGM
- through VC/ OAVM, shall be eligible to vote through e-voting at the AGM. Members who have cast their vote through remote e-voting prior to the AGM may also attend the
- AGM through VC/OAVM but shall not be entitled to cast their vote again. (viii) Notice of 43rd AGM along with Annual Report for the financial year 2022-23 is available on Company's website www.kddl.com and also on Stock Exchanges, where equity shares of the Company are listed i.e., BSE Limited (www.bseindia.com) and National Stock Exchange of India
- In case of any query or grievance pertaining to remote e-voting before the AGM, e-voting during the AGM and joining the AGM through VC/OAVM, Members may contact Mr. Amit Vishal, Asst. Vice President, NSDL, Trade World, A wing, 4th Floor, Kamala Mills Compound, Lower Parel, Mumbai - 400013, Email: at evoting@nsdl.co.in, Tel.: 1800 1020 990 and 1800 22 44 30. Further, Members may also contact Mr. Deepanshu Rastogi, Assistant Manager, MAS Services Limited, RTA at info@masserv.com or on Telephone No.: 011-26387281/82/83.

Pursuant to the provision of Section 91 of the Companies Act, 2013 read with rules made there under and the provisions of SEBI Listing Regulations, if any, Register of Members and Share Transfer Books of the Company shall remain closed from Saturday, 23rd September, 2023 to Friday, 29th September, 2023 (both days inclusive). For KDDL Limited

Place : Chandigarh Date: 07th September, 2023

Limited (www.nseindia.com).

Brahm Prakash Kumar Company Secretary



Registered Office: #17, 4th Floor, Agies Building, 1th 'A' cross, 5th Block, Koramangala, Bengaluru – 560034,

Tel. No: 080 4370 8360; E-mail: vaishali.kondbhar@xelpmoc.in; Website: www.xelpmoc.in

NOTICE FOR THE ATTENTION OF SHAREHOLDERS OF THE COMPANY EIGHTH ANNUAL GENERAL MEETING AND INFORMATION ON E-VOTING

Notice calling the Eighth Annual General Meeting ("AGM") of the Company, scheduled to be held in compliance with all the applicable provisions of the Companies Act, 2013 and Rules made thereunder and the Securities and Exchange Board of India (Listing Obligations and Disclosure Requirements) Regulations, 2015 read with all applicable circulars on the matter issued by the Ministry of Corporate Affairs ("MCA") and Securities and Exchange Board of India ("SEBI"), through Video Conferencing ("VC") / Other Audio Visual Means ("OAVM") on Saturday, September 30, 2023 at 11:00 A.M. (IST), and the standalone and consolidated audited financial statements for the financial year 2022-23, along with Board's Report, Auditors' Report and other documents required to be attached thereto, have been sent on September 07, 2023, electronically, to the members of the Company, whose e-mail address is registered with the Company / Registrar and Share Transfer Agent, KFin Technologies Limited ("KFinTech") / Depository Participant(s). The Notice of AGM and the aforesaid documents are available on the Company's website at www.xelpmoc.in and on the website of the Stock Exchanges, that is, BSE Limited ("BSE") and National Stock Exchange of India Limited ("NSE") at www.bseindia.com and www.nseindia.com respectively, and on the website of Company's Registrar and Transfer Agent/e-voting agency, KFin Technologies Limited ("KFinTech"), at https://evoting.kfintech.com.

The documents referred to in the Notice of the AGM are available electronically for inspection by the Members from the date of circulation of the Notice of the AGM. Members seeking to inspect such documents can send an e-mail to vaishali.kondbhar@xelpmoc.in

Remote e-voting and e-voting during AGM:

Manner of registering / updating e-mail address:

The Company is providing to its Members facility to exercise their right to vote on resolutions proposed to be passed at AGM by electronic means ("e-voting"). Members may cast their votes remotely on the dates mentioned herein below ("remote e-voting"). The Company has engaged the services of KFinTech as the agency to provide e-voting facility.

Information and instructions comprising manner of voting, including voting remotely by Members holding shares in dematerialised mode, physical mode and for Members who have not registered their email address has been provided in the Notice of the AGM. The manner in which persons who become Members of the Company after dispatch of the Notice of the AGM and holding shares as on the Cut-off Date (mentioned herein below) / Members who have forgotten the User ID and Password, can obtain / generate the same has also been provided in the Notice of the AGM.

The remote e-voting facility will be available during the following voting period:

Commencement of remote e-voting End of remote e-voting

: 9:00 A.M. (IST) on Tuesday, September 26, 2023 : 5:00 P.M. (IST) on Friday, September 29, 2023

The remote e-voting will not be allowed beyond the aforesaid date and time and the remote e-voting module shall be forthwith disabled by KFinTech upon expiry of the aforesaid period.

Members attending the AGM who have not cast vote(s) by remote e-voting will be able to vote electronically ("Insta Poll") at the AGM. A person, whose name is recorded in the Register of Members as on the Cut-off Date, that is, Saturday, September 23, 2023, only shall be entitled to avail the facility of remote e-voting or for voting at the AGM through Insta Poll.

- a) Members holding shares in physical mode, who have not registered / updated their e-mail address with the Company, are requested to register / update their e-mail address by submitting Form ISR-1 (available on the website of the Company www.xelpmoc.in) duly filled and signed along with requisite supporting documents to KFinTech at Selenium Tower B, Plot No. 31 & 32, Gachibowli, Financial District, Nanakramguda, Serilingampally, Hyderabad - 500 032.
- b) Members holding shares in dematerialised mode, who have not registered / updated their e-mail address, are requested to register / update their e-mail address with the Depository Participant(s) where they maintain their demat accounts.
- c) Further, In terms of MCA Circulars, the Company has also enabled the Members to update their e-mail address with the Company for the limited purpose of receiving the Annual Report including Notice of the AGM for FY 2022-23 (including e-voting instructions along with the User ID and the Password to enable e-voting) electronically, by sending an email on enward.ris@kfintech.com along with sign scanned copy of the request letter providing the email address, mobile number, self-attested PAN copy and Client Master copy in case of electronic folio and copy of share certificate in case of physical folio.

In case of any query pertaining to e-voting, Members may refer to the "Help" and "FAQs" sections / E-voting user manual available through a dropdown menu in the "Downloads" section of KFinTech's website for e-voting: https://evoting.kfintech.com. Members are requested to note the following contact details for addressing queries / grievances, if any: Mr. Raghunath Veedha, Manager

KFin Technologies Limited (Unit: Xelpmoc Design and Tech Limited) Selenium Tower B, Plot 31 & 32, Gachibowli, Financial District, Nanakramguda, Hyderabad - 500 032

Phone no. +91 40 6716 2222, E-mail: raghu.veedha@kfintech.com or einward.ris@kfintech.com and evoting@kfintech.com

Toll-free Nos. 1800-309-4001 (from 9:00 a.m. IST to 6:00 p.m. IST on all working days) Joining the AGM through VC / OAVM:

Members will be able to attend the AGM through VC / OAVM, through platform provided by KFintech, at https://emeetings.kfintech.com/. The information about login credentials to be used and the steps to be followed for attending the AGM are explained in Notes to the Notice of AGM. Members who have cast their vote(s) by remote e-voting may also attend the AGM but shall not be entitled to cast their vote(s) again at the AGM.

> By Order of the Board of Directors For Xelpmoc Design and Tech Limited

Date: September 07, 2023 Place: Bengaluru

Company Secretary & Compliance Officer

Vaishali Kondbhar









financialexp.epapr.in

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (ಭಾರತ ಸರ್ಕಾರದ ಒಂದು ಉದ್ಯಮ) ಹಲಸೂರು ರಸ್ತೆ ಶಾಖೆ

ನಂ.21, ಹಲಸೂರು ರಸೆ, ಟೆಲಿಫೋನ್ ಎಕ್ಛೇಂಜ್ ಎದುರು, ಬೆಂಗಳೂರು-560042, ಘೋನ್: 080-22959649 ಇ–ಮೇಲ್: ubin0800996@unionbankofindia.bank

ಸ್ವಾಧೀನ ಸೂಚನೆ [ನಿಯಮ 8 (1)] (ಸ್ಥಿರಾಸ್ತಿಗಾಗಿ)

ಕೆಳಸಹಿದಾರರು **ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಹಲಸೂರು ರಸ್ತೆ ಶಾಖೆ,** ಇದರ ಅಧಿಕಾರ ಹೊಂದಿದ ಅಧಿಕೃ ಅಧಿಕಾರಿಯಾಗಿದ್ದು ಸೆಕ್ಸೂರಿಟ್ಲಿಜೇಷನ್ ಅಂಡ್ ರಿಕನ್ಸಕನ್ ಆಫ್ ಫೈನಾನಿಯಲ್ ಅಸೆಟ್ ಅಂಡ $\frac{1}{2}$ ಎನ್ಫರ್ಮಾರ್ಸ್ ಮೆಂಟ್ ಆಫ್ ಸೆಕ್ಯೂರಿಟಿ ಇಂಟ್ರೆಸ್ಟ್ ಆಕ್ಟ್ 200 $\frac{1}{2}$ (ಎರಡನೇ) ರ ಅನ್ವಯ ಮತ್ತು ಸೆಕ್ಯೂರಿಟಿ ಇಂಟ್ರೆಸ್ಟ್ ಎನ್ಫ್ರೋರ್ಸ್ ಮೆಂಟ್) ನಿಯಮಗಳ 2002 (ಆಕ್ಟ್ 54/2002) ರ ನಿಯಮ 3 ಅನ್ನು ಓದಿಕೊಂಡಂತೆ ಪ್ರಕರಣ 13(12)ರ ಅನ್ವಯ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಸದರಿ ಸೂಚನೆ ತಲುಪಿದ ದಿನಾಂಕದಿಂದ 60 ದಿನಗಳ ಒಳಗೆ ಸೂಚನೆಯಲಿ ತಿಳಿಸಿರುವ ಮೊಬಲಗು **ರೂ.01.06.19.418.56**/– (ರೂಪಾಯಿ ಒಂದು ಕೋಟ ಆರು ಲಕ್ಷದ ಹತ್ತೊಂಭತ್ತು ಸಾವಿರದ ನಾಲ್ಕುನೂರ ಹದಿನೆಂಟು ಮತ್ತು ಐವತ್ತಾರು ಪೈಸೆ ಮಾತ್ರ) ಜೊತೆಗೆ ಬಡ್ಡಿ ಮತ್ತು ಇತರೆ ಖರ್ಚ್ ವೆಚ್ಚಗಳನ್ನು ಪಾವತಿ ಮಾಡಲು ಸಾಲಗಾರರಾದ: (1) ಮೆ။ ಗಂಗಾ ಫಾಬ್ರಿಕೇಷನ್ ನಂ.9 ರಾಮಯ್ಯ ಗ್ರೇಪ್ಸ್ ಗಾರ್ಡನ್, ಹೊಸಕೆರೆಹಳ್ಳಿ, ಕೆರೆಕೋಡಿ, ಬೆಂಗಳೂರು–560085., (2) **ತ್ರೀಮತಿ** <mark>ವೆಂಕಟಲಕ್ಷ್ಮೆ ದ್ಯಮಲೀಕರು)</mark> ಕೋಂ ಈಶ್ವರಪ್ಪ ಬಿ.ಎನ್., ನಂ.241, ಪಾಪರೆಡ್ಡಿಪಾಳ್ಯ iನೇ ಮುಖ್ಯರಸ್ತೆ ಎಸ್ಐಐ ಬ್ಯಾಂಕ್ ಹತ್ತಿರ, ನಾಗರಭಾವಿ, ಬೆಂಗಳೂರು–560072, (3) **ಮೆ**॥ ದೇವರಾವ್ (ಜಾಮೀನುದಾರರು) ನಂ.115, 2ನೇ ಮಹಡಿ, 1ನೇ ಮುಖ್ಯರಸ್ತೆ ಬಿಬಿಎಂಪಿ ಕಭೇರಿ ಹತ್ತಿರ, ಆರ್.ಆರ್ ಲೇಔಟ್, ನಾಗದೇವನಹಳ ಬೆಂಗಳೂರು–560056. ಇವರಿಗೆ **ದಿನಾಂಕ: 02.05.2023**ರಂದು ಡಿಮ್ಯಾಂಡ್ ನೋಟಿಸ್ನ್ನು ನೀಡಲಾಗಿತ್ತು.

ಸಾಲಗಾರರ ಮತ್ತು ಜಾಮೀನುದಾರರು ಸದರಿ ಮೊಬಲಗನ್ನು ಮರುಪಾವತಿಸದೇ ಇರುವುದರಿಂದ ಈ ಕೆಳಗೆ ಸಹಿ ಮಾಡಿರುವವರು ಕೆಳಗೆ ವಿವರಿಸಲಾದ ಆಸ್ತಿಯನ್ನು ಈ ಮೇಲೆ ತಿಳಿಸಿದ ಕಾಯಿದೆಯ ಕಲಂ 13(4) ರ ನಿಯಮ 8 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ದಿನಾಂಕ: 07.09.2023 ರಂದು ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಸಾಲಗಾರರ ಮತ್ತು ಜಾಮೀನುದಾರರಿಗೆ ಈ ಮೂಲಕ ತಿಳಿಯಪಡಿಸಿದೆ.

ನಿರ್ದಿಷ್ಟವಾಗಿ ಸಾಲಗಾರರು ಹಾಗೂ ಸಾಮಾನ್ಯವಾಗಿ ಸಾರ್ವಜನಿಕರಿಗೆ ಈ ಕೆಳಗೆ ವಿವರಿಸಿದ ಆಸ್ತಿಯಿಂದಿಗೆ ವ್ಯವಹರಿಸದಂತೆ ಈ ಮೂಲಕ^{್ಕ}ಎಚ್ಚರಿಸುತ್ತಿದ್ದೇವೆ ಹಾಗೂ ಅಂತಹ ಯಾವುದೇ ವ್ಯವಹಾರಗಳು **ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಹಲಸೂರು ರಸ್ತೆ ಶಾಖೆ** ಇವರಿಗೆ ಸಂದಾಯವಾಗತಕ್ಕ ಮೊಬಲಗು **ರೂ.01,06,19,418.56**/– (ರೂಪಾಯಿ ಒಂದು ಕೋಟಿ ಆರು ಲಕ್ಷದ ಹತ್ತೊಂಭತ್ತು ಸಾವಿರದ ನಾಲ್ಕುನೂರ ಹದಿನೆಂಟು ಮತ್ತು ಐವತ್ತಾರು ಪೈಸೆ ಮಾತ್ರ) ಜೊತೆಗೆ ಬಡ್ಡಿ ಹಾಗೂ ಇತರೆ ವೆಚ್ಚಗಳನ್ನು ಚುಕ್ತ ಮಾಡುವುದಕ್ಕೆ ಋಣ ಬಾಧ್ಯವಾಗಿರುತ್ತದೆ.

ಸಾಲಗಾರರ ಗಮನಕ್ಕೆ ತರುವುದೇನೆಂದರೆ ಭದ್ರತಾ ಸ್ವತ್ತುಗಳನ್ನು ಹಿಂಪಡೆಯುವ ಕಾಲಾವಕಾಶ ಕಾಯಿದೆಯ ಸೆಕ್ಷನ್ 13 ನಿಯಮ 8ರ ಅನ್ವಯ ಇರುತ್ತದೆ.

ಸ್ಥಿರಾಸ್ತಿಯ ವಿವರ: ಎಲ್ಲಾ ಭಾಗ ಮತ್ತು ವಿಭಾಗಗಳನ್ನೊಳಗೊಂಡ ಭೂಮಿ ಮತ್ತು ಕಟ್ಟಡದ ಹಳೆಯ ಖಾತಾ ನಂ.14, ಹೊಸ ಖಾತಾ ನಂ.14/1, ಪಾಪರೆಡ್ಡಿಪಾಳ್ಯ. ಮಾಳಗಾಲು ದಾಖಲೆ, ಯಶವಂತಮರ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕು, ಪ್ರಸ್ತುತ ಇಂಗಳೂರು ಬಿಬಿಎಂಪಿ ವ್ಯಾಪ್ತಿಯಲ್ಲಿದ್ದು, ವಿಸ್ತೀರ್ಣ ಪೂರ್ವದಿಂದ ಪಶ್ಚಿಮಕ್ಕೆ ಆಳತೆಯು (30+34)/2 ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ 78 ಅಡಿ ಈ ಆಸ್ತಿಯು ಶ್ರೀಮತಿ ವೆಂಕಟಲಕ್ಷ್ಮಮ್ಮರವರ ಹೆಸರಿನಲ್ಲಿದೆ ಮತ್ತು ಚಕ್ಕುಬಂದಿ : ಪೂರ್ವಕ್ಕೆ ದಿವಂಗತ ನರಸಿಂಹಯ್ಯನವರ ಮನೆ, ಪಶ್ಚಿಮಕ್ಕೆ: ಸೌರ್ಕಾರಿ ರಸ್ತೆ, ಉತ್ತರಕ್ಕೆ: ಹನುಮಂತಯ್ಯನವರ ಮನೆ, ದಕ್ಷಿಣಕ್ಕೆ: ರಸ್ತೆ.

ಸ್ಥಳ: ಬೆಂಗಳೂರು

ಅಧಿಕೃತ ಅಧಿಕಾರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ

यूनियन बैंक 🕠 ಯೂನಿಯನ್ ಬ್ಯಾಂಕ್ ಈ ಅಥ್ ಇಂಡಿಯಾ

ಅಲಸೂರು ರಸೆ ಶಾಖೆ ರಸ್ತೆ, ದೂರವಾಣಿ ವಿನಿಮಯ ಕೇಂದ್ರದ ಎದುರು ಬೆಂಗಳೂರು-560042 ದೂರವಾಣಿ: 080-22959649/835520991

ಣಮೇಲ್: uhin0800996@unionhankofindia hank ಇ-ಹರಾಜು ಮಾರಾಟದ ನೋಟೀಸ್

ಪ್ರೊವಿಜನ್ ನಿಯಮ 8 ರ ಸೆಕ್ಕೂರಿಟಿ ಇಂಟರೆಸ್ಟ್ (ಎನ್ಫೋರ್ಸ್ಮ್ ಮೆಂಟ್) ನಿಯಮ 2002ರ ಸೆಕ್ಕೂರಿಟೈಜೇಷನ ಆಂಡ್ ರಿಕನ್ಸ್ಟ್ಕ್ಷನ್ ಆಫ್ ಫೈನಾನ್ಷಿಯಲ್ ಅಸ್ಸೆಟ್ಸ್ ಆಂಡ್ ಎನ್ಫೋರ್ಸ್ ಮೆಂಟ್ ಆಫ್ ಸೆಕ್ಯೂರಿಟಿ ಆಕ್ಟ್ 2002 ಮತ್ತು ಸೆಕ್ಯೂರಿಟಿ ಇಂಟರೆಸ್ಟ್ (ಎನ್ಫೋರ್ಸ್ಟ್ ಮೆಂಟ್) ನಿಯಮ 2002ರ ಅಡಿಯಲ್ಲಿ ಸ್ಥಿರಾಸ್ತಿಗಳ ಹರಾಜು

ಸಾರ್ವಜನಿಕವಾಗಿ ಮತ್ತು ನಿರ್ದಿಷ್ಟವಾಗಿ ಸಾಲಗಾರ(ರು)ರಿಗೆ ಮತ್ತು ಜಾಮೀನುದಾರರಾದ ಇವರಿಗೆ ಈ ಮೂಲ ನೀರ್ವಿ ಎಂಡಿಕಾಗ ಹುತ್ತಾರುವ ಇನ್ನು ಪ್ರಾರಂಭ ಸ್ವತ್ತನ್ನು ಭದ್ರತಾ ಸಾಲಗಾರರಿಗೆ ಅಡಮಾನ/ಚಾರ್ಜ್ ಮಾಡಲಾಗಿದೆ. ಸೆಕ್ಕೂರ್ಡ್ನ್ ಕ್ರೆಡೀಟರ್ ಅಧಿಕೃತ ಅಧಿಕಾರಿಯವರಿಂದ ಸಾಂಕೇತಿಕವಾಗಿ ಸ್ವಾಧೀನವನ್ನು ತೆಗೆದುಕೊಳ್ಳಲಾಗಿದೆ. **ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ,** ಸೆಕ್ಯೂರ್ಡ್ಡ ಕ್ರೆಡೀಟರ್ ಇದರ ಜೊತೆಗೆ ಮುಂದೀ ಬಡ್ಡಿ ಮತ್ತು ಕಾನೂನು / ಇತರ ವೆಚ್ಚಗಳೊಂದಿಗೆ ಬಾಕಿ ಮೊತ್ತದ ವಸೂಲಾತಿಗಾಗಿ ಅದನ್ನು "ಎಲ್ಲಿ ಹೇಗಿದೆಯೋ ಹಾಗೆ" ಎಲ್ಲಿ ಏನಿದೆಯೋ ಹಾಗೆ" ಮತ್ತು ಅಲ್ಲಿ ಏನೇ ಇರಲ ಹಾಗೆ" ಆಧಾರದ ಮೇಲೆ ಹೇಳಿದಂತೆ ಬಾಕಿ ವಸೂಲಿಗಾಗಿ ಕೆಳಗೆ ತಿಳಿಸಿದ ದಿನಾಂಕದಂದು. ಸಾರ್ವಜನಿಕ ಹರಾಜಿನ ಮೂಲಕ ಮಾರಾಟ ಮಾಡಲಾಗುವುದು ಸಾಲಗಾರ ಮತ್ತು ಜಾಮೀನುದಾರರಿಂದ ಮುಂದಿನ ಬಡ್ಡಿ ಮತ್ತು ಇತರೆ ಖರ್ಚುಗಳು ಜೊತೆಗೆ ಕೆಳಗೆ ತಿಳಿಸಲಾದ ಬಾಕಿಗಳನ್ನು ಮರು ಪಡೆಯಲು ಮತ್ತು ಮುಂಗಡ ಠೇವಣಿಯನ್ನು ಕೆಳಕಂಡ ದಿನಾಂಕದಂದು ಆಸ್ತಿಯ ಮೀಸಲು ಬೆಲೆ ಮತ್ತು ಮುಂಗಡ ಠೇವಣಿ (ಇಎಂಡಿ) ಸ್ಥಿರಾಸ್ತಿ ಇತ್ಯಾದಿಗಳನ್ನು ಕೆಳಗೆ ನೀಡಲಾಗಿದೆ.

ಭದ್ರತಾ ಸಾಲದಾತರರ ಹೆಸರು ಮತ್ತು ವಿಳಾಸ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ **ಅಲಸೂರು ರಸ್ತೆ ಶಾಖೆ,** ನಂ.21, ಅಲಸೂರು ರಸ್ತೆ, ದೂರವಾಣಿ ವಿನಿಮೆಯ ಕೇಂದ್ರದ ಎದುರು ಬೆಂಗಳೂರು-560042

ಸಾಲಗಾರರು, ಸಹ–ಸಾಲಗಾರರು ಮತ್ತು ಜಾಮೀನುದಾರರ ಹೆಸರು ಮತ್ತು ವಿಳಾಸ: ಶ್ರೀಮತಿ ಶಾಂತಾ ಬಾಯಿ ಕೋಂ ಲೇಟ್ ರತ್ನಾಕರ್, ನಂ–5/1 ಸಾಯಿ ನಿಲಯ, 2ನೇ ಕ್ರಾಸ್, ಎಂ ಎಂ ರಸ್ಕೆ ಬ್ಯಾಟರಾಯನಪುರ, ಬೆಂಗಳೂರು–560026. **ಜಾಮೀನುದಾರರು– ರೋಶನ್ ಆರ್** ಬಿನ್ ಲೇಟ್ ರತ್ನಾಕರ್, ನಂ– 5/1 ಸಾಯಿ ನಿಲಯ, 2ನೇ ಕ್ರಾಸ್, ಎಂ ಎಂ ರಸ್ತೆ, ಬ್ಯಾಟರಾಯನಪುರ, ಬೆಂಗಳೂರು–560026.

ಬರಬೇಕಾದ ಬಾಕಿ ಮೊತ್ತ: ರೂ.38,48,876 (ರೂಪಾಯಿ ಮೂವತ್ತೆಂಟು ಲಕ್ಷದ ನಾಲ್ವತ್ತೆಂಟು ಸಾವಿರದ ಎಂಟುನೂರ ಎಪ್ಪತ್ತಾರು ಮಾತ್ರ)+ ಭವಿಷ್ಯದ ಬಡ್ಡಿ +ಇತರ ಕಾನೂನು ವೆಚ್ಚಗಳು

ಮಾರಾಟ ಮಾಡಬೇಕಾದ ಸ್ಥಿರಾಸ್ತಿ ಸ್ವತ್ತುಗಳ ವಿವರಣೆ: ಎಲ್ಲಾ ಭಾಗ ಮತ್ತು ವಿಭಾಗಗಳನ್ನು ಒಳಗೊಂಡಿರುವ ಸ್ಥಿರ ಆಸ್ತಿ ಮತ್ತು ಕಟ್ಟಡದ ಮುಂಭಾಗದ ಆಸ್ತಿಯ ನಂ.5, ಶಿವ ನಿಲಯ, ಮುನಿಸಿಪಲ್ ನಂ 5/1, ಪಿಐಡಿ ಸಂಖ್ಯೆ 41–47–5/1, ವಿಸ್ತೀರ್ಣ ಪೂರ್ವದಿಂದ ಪಶ್ಚಿಮಕ್ಕೆ 28 ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ 28 ಅಡಿ, ಸಂಪೂರ್ಣ ವಿಸ್ತೀರ್ಣ 784 ಚದರ ಅಡಿ, 2ನೇ ಕ್ರಾಸ್ ಬ್ಯಾಟರಾಯನಪುರ, ಮೈಸೂರು ರಸ್ತೆ ಬೆಂಗಳೂರು– 560026ರಲ್ಲಿದೆ. ಈ ಆಸ್ತಿಯು ಶಾಂತಾ ಬ್ಯಾಯಿರವರಿಗೆ ಸೇರಿದ್ದು ಮತ್ತು ಇದರ ಚಕ್ಕುಬಂದಿ: ಪೂರ್ವಕ್ಕೆ: 12 ಅಡಿ ಅಗಲದ ಹಾದಿ ∗28 ಅಡಿ ಉದ್ಯ. ಪಶ್ಚಿಮಕ್ಕೆ: ಚಿಕ್ಕತಿಮ್ಮಯ್ಯರವರ ಆಸ್ತಿ, ಉತ್ತರಕ್ಕೆ: ಆಸ್ತಿಯ ಉಳಿದ ಭಾಗಗಳು ಮಾರಾಟಗಾರರಿಂ

ಇ-ಹರಾಜಿನ ದಿನಾಂಕ ಮತ್ತು ಸಮಯ: ದಿನಾಂಕ 13.10.2023 ರಂದು ಬೆಳಗ್ಗೆ 12 ರಿಂದ ಸಂಜೆ 5.00ರ ವರೆಗೆ (10 ನಿಮಿಷ ಅನಿಯಮಿತ ಸ್ವಯಂ ವಿಸ್ತರಣೆಗಳೊಂದಿಗೆ)

ಇ-ಹರಾಜು ವೆಚ್ಚೌಟ್ -www.mstcecommerce.com ಇಎಂಡಿ ಸಲ್ಲಿಸಲು ಕೊನೆಯ ದಿನಾಂಕ : ಅಥವಾ ಇ-ಹರಾಜು ಪ್ರಾರಂಭವಾಗುವ ಮೊದಲು

ಮೀಸಲು ಬೆಲೆ: ರೂ.71,65,500(ರೂಪಾಯಿ ಎಪ್ಪತ್ತೊಂದು ಲಕ್ಷದ ಅರವತ್ತೈದು ಸಾವಿರದ ಐದು ನೂರು ಮಾತ್ರ) ಇಎಂಡಿ ಮೊತ್ತ: ರೂ.7,16,550(ರೂಪಾಯಿ ಏಳು ಲಕ್ಷದ ಹದಿನಾರು ಸಾವಿರದ ಐದುನೂರ ಐವತ್ತು ಮಾತ್ರ)

ಯಾರಾಟದ ನಿಯಮಗಳು ಮತ್ತು ಷರತ್ತುಗಳ ವಿವರಗಳಿಗೆ ಹೆಚ್ಚಿನ ವಿವರಗಳಿಗಾಗಿ ವೆಬ್ಸೈಟ್ (1) https://www.ibapi.in (2) www.unionbankofindia.co.in ರಲ್ಲಿ ನೀಡಿದ ಲಿಂಕ್ ಗೆ ಭೇಟಿ ನೀಡಿ. ಆಸಕ್ತ ಬಿಡ್**ದಾರರು https://www.mstcecommerce.com/auc**tionhome/ibapi/index.jsp ಮೂಲಕ

ಈ ಹರಾಜು ವೆಬ್ ಸೈಟ್ www.mstcecommerce.com ರಲ್ಲಿ ನಡೆಸಲಾಗುವುದು ದಯವಿಟ್ಟು ಇ–ಹರಾಜು ಸಂಬಂಧಿತ ಮಾಹಿತಿಗಾಗಿ ಇ–ಮೇಲ್ : sarfaesi@unionbankofindia.com ಅಥವಾ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಅಲಸೂರು ರಸ್ತೆ ಶಾಖೆ, ದೂ: 8944931170 ಅನ್ನು ಸಂಪರ್ಕಿಸಿ.

ಸ್ಥಳ : ಬೆಂಗಳೂರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ದಿನಾಂಕ: 07.09.2023



ಸ್ವಾಧೀನ ನೋಟೀಸು

ಈ ಕೆಳ ಸಹಿ ಮಾಡಿರುವವರು ಭಾರತ್ ಕೋ-ಆಪರೇಟಿವ್ ಬ್ಯಾಂಕ್ (ಮುಂಬೈ) ಲಿ., ಇದರ ಅಧಿಕೃತ ಅಧಿಕಾರಿಯಾಗಿದ್ದು ಹಣಕಾಸು ಆಸ್ತಿಗಳ ಪ್ರಭೂತೀಕರಣ ಮತ್ತು ಮನರ್ನನಿರ್ಮಾಣ ಹಾಗೂ ಭದ್ರತಾ ಹಿತಾಸಕ್ತಿ ಜಾರಿ ಕಾಯಿದೆ 2002 ಅಡಿ ಹಾಗೂ ಭದ್ರತಾ ಹಿತಾಸಕ್ತಿ (ಜಾರಿ) ನಿಯಮಗಳು 2002ರ ಜೊತೆಗೆ ಓದಿಕೊಳ್ಳಬಹುದಾದ ಸದರಿ ಕಾಯಿದೆಯ ಪರಿಚ್ಛೀದ 13(12)ರ ಹಾಗೂ ನಿಯಮ 3ರ ಅನ್ವಯ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ದಿ.01.06.2023ರ ಡಿಮ್ಯಾಂಡ್ ನೋಟಿಸ್ ಮುಖಾಂತರ ಸಾಲಗಾರರಾದ ಶ್ರೀ ಆನಂದ್ ಶೆಟ್ಟಿಗಾರ್ ಬಿನ್ ಶ್ರೀ ಶೀನಾ ಶೆಟ್ಟಿಗಾರ್, ವಾಸ: ನಂ.187, 8ನೇ ಅಡ್ಡರಸ್ತೆ, ಹೆಗ್ಗನಹಳ್ಳಿ, ಬೆಂಗಳೂರು ಉತ್ತರ, ಬೆಂಗಳೂರು-560 091 ಮತ್ತು ಜಾಮೀನುದಾರರಾದ ಶ್ರೀ ಧನಸಂಜೀವಾಚಾರ್ಯ ಕೆ.ಆರ್. ಬಿನ್ ರಂಗಸ್ವಾಮಿ, ವಾಸ: ಕಸಘಟ್ಟ ಗ್ರಾಮ, ದೊಡ್ಡಹೆಬ್ಬಾಜಿ ಆಂಚೆ, ದೊಡ್ಡಬೆಳವಂಗಲ ಹೋಬಳಿ, ದೊಡ್ಡಬಳ್ಳಾಹುರ ತಾಲೂಕು, ಬೆಂಗಳೂರು ಗ್ರಾಮಾಂತರ, ಬೆಂಗಳೂರು–561204, ಇವರುಗಳಿಗೆ ಡಿಮ್ಯಾಂಡ್ ನೋಟೀಸ್ನಲ್ಲಿ ನಮೂದಿಸಿರುವಂತೆ ಗೃಹ ಸಾಲದ ಖಾತೆ ನಂ.002233330000363 ರಲ್ಲಿ ದಿನಾಂಕ 25.05.2023ರಂತ ಬಾಕಿ ಉಳಿದಿರುವ ರೂ.17,67,890.60 (ರೂಪಾಯಿ ಹದಿನೇಳು ಲಕ್ಷ ಅರವತ್ತೇಳು ಸಾವಿರದ ಎಂಟುನೂರ ತೊಂಭತ್ತು ಮತ್ತು ಅರವತ್ತು ಪೈಸೆ) ಗಳನ್ನು ಮುಂದಿನ ಬಡ್ಡಿ ಇತರೆ ವೆಚ್ಚಗಳನ್ನು ಒಳಗೊಂಡಂತೆ ಮೇಲ್ಕಂಡ ನೋಟೀಸ್ ಸ್ವೀಕರಿಸಿದ 60 ದಿನಗಳೊಳಗಾಗಿ ಮರುಪಾವತಿಸಲು ಸೂಚಿಸಲಾಗಿತ್ತು.

ಆದರೆ ಸಾಲಗಾರರು ಮತ್ತು ಜಾಮೀನುದಾರರು ಹಣವನ್ನು ಮರುಪಾವತಿಸಲು ವಿಫಲವಾದ ಕಾರಣ ಪ್ರಮುಖವಾಗಿ ಸಾಲಗಾರರಿಗೆ ಮತ್ತು ಸಾಮಾನ್ಯವಾಗಿ ಸಾರ್ವಜನಿಕರಿಗೆ ಈ ಮೂಲಕ ನೋಟಿಸ್ ನೀಡಲಾಗುತ್ತಿದ್ದು, ಈ ಕೆಳ ಸಹಿದಾರರು ಕೆಳಕಂಡಂತೆ ವಿವರಿಸಿರುವ ಸ್ವತ್ತನ್ನು ಕಾಯಿದೆಯ ಕಲಂ 13(4) ನಿಯಮ 8ರ ಪ್ರಕಾರ ಪ್ರದತ್ತವಾದ ಅಧಿಕಾರ ಚಲಾಯಿಸಿ 4ನೇ ಸೆಪ್ಟೆಂಬರ್ 2023ರಂದು ಸ್ವಾಧೀನಪಡಿಸಿಕೊಂಡಿರುತ್ತಾರೆ ಎಂಬುದನ್ನು ತಿಳಿಯಪಡಿಸಲಾಗುತ್ತಿದೆ.

ಪ್ರಮುಖವಾಗಿ ಸಾಲಗಾರರು ಮತ್ತು ಜಾಮೀನುದಾರರು ಹಾಗೂ ಸಾಮಾನ್ಯವಾಗಿ ಸಾರ್ವಜನಿಕರು ಈ ಕೆಳಗೆ ವಿವರಿಸಲಾದ ಸ್ವತ್ತಿನ ಬಗ್ಗೆ ಯಾವುದೇ ರೀತಿಯ ವ್ಯವಹಾರಗಳನ್ನು ನಡೆಸಬಾರದೆಂದು ಈ ಮೂಲಕ ಎಚ್ಚರಿಕೆ ನೀಡಲಾಗಿದೆ. ಅಂತಹ ಯಾವುದೇ ವ್ಯವಹಾರಗಳು ಭಾರತ್ ಕೋ-ಆಪರೇಟಿವ್ ಬ್ಯಾಂಕ್ (ಮುಂಬೈ) ಲಿ., ಇವರಿಗೆ ಈ ಮೇಲೆ ತಿಳಿಸಿರುವಂತೆ ಗೃಹ ಸಾಲದ ಖಾತೆ ನಂ.002233330000363 ರಲ್ಲಿ ದಿನಾಂಕ 25.05.2023ರಂತೆ ಬಾಕಿ ಉಳಿದಿರುವ ಸಾಲದ ಮೊತ್ತ ರೂ.17,67,890.60 (ರೂಪಾಯಿ ಹದಿನೇಳು ಲಕ್ಷ ಅರವತ್ತೇಳು ಸಾವಿರದ ಎಂಟುನೂರ ತೊಂಭತ್ತು ಮತ್ತು ಅರವತ್ತು ಪೈಸೆ) ಗಳು ಮತ್ತು ಮುಂದಿನ ಬಡ್ಡಿ ಇತರೆ ವೆಚ್ಚಗಳನ್ನು ಒಳಗೊಂಡಂತೆ ಹಾಗೂ ತದನಂತರ ಪಾವತಿಸಿರುವ ಕಡಿಮೆ ಮೊತ್ತಗಳೇನಾದರೂ ಇದ್ದಲ್ಲಿ ಉಳಿದ ಮೊತ್ತಕ್ಕೆ ಋಣಬಾಧ್ಯರಾಗಿರುತ್ತಾರೆ.

ಭದ್ರತೆಯುಳ್ಳ ಸ್ವತ್ತನ್ನು ಬಿಡಿಸಿಕೊಳ್ಳಲು ಲಭ್ಯವಿರುವ ಸಮಯದ ವಿಚಾರದಲ್ಲಿ ಕಾಯಿದೆಯ ಪ್ರಕರಣ 13ರ ಉಪ ಪ್ರಕರಣ (8)ರ ಉಪಬಂಧಗಳ ಬಗ್ಗೆ ಸಾಲಗಾರರ ಗಮನವನ್ನು ಸೆಳೆಯಲಾಗಿದೆ.

ಸ್ಥಿರ ಆಸ್ತಿಯ ವಿವರ:

ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿ, ಕರಿಓಬನಹಳ್ಳಿ ಗ್ರಾಮದಲ್ಲಿರುವ ಸೈಟ್ ನಂ.39, ಹಳೆಯ ಅಸೆಸ್ಟೆಂಟ್ ನಂ.52, ಹೊಸ ಅಸೆಸ್ಟೆಂಟ್ ನಂ.52/3ಎ, ಬಿಬಿಎಂಪಿ ವಾರ್ಡ್ ನಂ.40 ಹೊಂದಿರುವ ಸ್ಥಿರಾಸ್ತಿಯ ಉತ್ತರ ಭಾಗದ ಎಲ್ಲಾ ತುಣುಕು ಮತ್ತು ಭಾಗಗಳು, ಪೂರ್ವದಿಂದ ಪಶ್ಚಿಮಕ್ಕೆ 45-0ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ 20-0 ಅಡಿ ಅಳತೆಯ ಭೂಮಿ, ಸಂಪೂರ್ಣವಾಗಿ 900 ಚದರ ಅಡಿ ವಿಸ್ತೀರ್ಣ ಮತ್ತು ಈ ಸ್ವತ್ತಿನಲ್ಲಿ ನಿರ್ಮಿಸಿರುವ ಕಟ್ಟಡವು ಅದರೊಂದಿಗೆ ಶ್ರೀ ಆನಂದ್ ಶೆಟ್ಟಿಗಾರ್ ಬಿನ್ ಶೀನಾ ಶೆಟ್ಟಿಗಾರ್'ರವರ ಒಡೆತನದಲ್ಲಿರುವ ಸ್ವತ್ತಿಗೆ ಚಕ್ಕುಬಂದಿ:

ಪೂರ್ವಕ್ಕೆ : ರಸ್ತೆ ಪಶ್ಚಿಮಕ್ಕೆ : ಅಸೆಸ್ಮೆಂಟ್ ನಂ.52/9, ಉತ್ತರಕ್ಕೆ : ಸೈಟ್ ನಂ.38

ದಕ್ಷಿಣಕ್ಕೆ : ಇದೇ ಸೈಟ್ ನಂ.39ರ ದಕ್ಷಿಣದ ಭಾಗ

ಸಹಿ/- ಮುಖ್ಯ ವ್ಯವಸ್ಥಾಪಕರು ಮತ್ತು ಅಧಿಕೃತ ಅಧಿಕಾರಿ ಭಾರತ್ ಕೋ-ಆಪರೇಟಿವ್ ಬ್ಯಾಂಕ್ (ಮುಂಬೈ) ಲಿ. ನಂ. 100, "ಮನಿ ಟೆರೆಸ್", ಕೆ.ಹೆಚ್. ರಸ್ತೆ, ಬೆಂಗಳೂರು-56002 ಸ್ಥಳ : ಬೆಂಗಳೂರು ದೂ : ಕೆ.ಹೆಚ್. ರಸ್ತೆ ಶಾಖೆ: 080–22121066, 22291942 ದಿನಾಂಕ : 04–09–2023



ಆವರಣ ವಿಭಾಗ, ವಲಯ ಕಛೇಲಿ, ವಿಜಯ್ ಟವರ್ನ್ಸ್, 41 /2, 2ನೇ ಮಹಡಿ, ಎಂ.ಜ ರಸ್ತೆ, ಟ್ರಿನಿಟ ವೃತ್ತ, ಬೆಂಗಳೂರು-560001. ಘೋನ್ ನಂ. 25011402 ಬಾಡಿಗೆ / ಲೀಸ್ ಆಧಾರದ ಮೇಲೆ ಸ್ಥಳಾವಕಾಶ ಬೇಕಾಗಿದೆ

ಬ್ಯಾಂಕ್ ಆಪ್ ಬರೋಡ, ಇವರು ಕೆಆರ್ ಮರಂ ಶಾಖೆಗೆ 2450 ಚದರ ಅಡಿಗಳು ಕಾರ್ಪೆಟ್ ಪದೇಶದ ನೆಲ ಮಹಡಿ/ಮೇಲ್ಮಹಡಿ ಯಲ್ಲಿರುವ ವಿದ್ಯುಚ್ಛಕ್ತಿ ಸೇರಿ, ಎಲ್ಲ ಸೌಲಭ್ಯಗಳಿರುವ ಆವರಣವನ್ನು ಹೊಂದಲು ಮಾಲೀಕರಿಂದ / ಪವರ್ ಆಫ್ ಅಟಾರ್ನಿ ಹೊಂದಿದವರಿಂದ ಮೊಹರು ಮಾಡಿದ ಆಫರ್ ಗಳನ್ನು ಆಹ್ವಾನಿಸುತ್ತದೆ. ಆವರಣವು ಸ್ವಾಧೀನಕ್ಕೆ ಸಿದ್ಧವಾಗಿರಬೇಕು ಅಥವಾ 3 ರಿಂದ 6 ತಿಂಗಳ ಅವಧಿಯಲ್ಲಿ ಸ್ವಾಧೀನಕ್ಕೆ ಸಿದ್ಧವಾಗಬೇಕು. ಉದ್ದೇಶಿತ ಆಫರ್ ದಾರರು ತಮ್ಮ ಆಫರ್'ಗಳನ್ನು ಎರಡು ಪ್ರತ್ಯೇಕ ಮೊಹರು ಮಾಡಿದ ಕವರ್ ಗಳಲ್ಲಿ "ತಾಂತ್ರಿಕ ಬಿಡ್" ಮತ್ತು "ಆರ್ಥಿಕ ಬಿಡ್" ಎಂದು ನಮೂದಿಸಿ ದಿನಾಂಕ 27.09.2023 ರ ಮಧ್ಯಾಹ್ನ 3.00 ಗಂಟೆಯೊಳಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸುವುದು ವಲಯ ಮುಖ್ಯಸ್ಥರು, ಬ್ಯಾಂಕ್ ಆಫ್ ಬರೋಡ, 2ನೇ ಮಹಡಿ, ವಲಯ ಕಚೇರಿ, ವಿಜಯ ಟವರ್ ಟ್ರಿನಿಟಿ ವೃತ್ತ, ಎಂ.ಜಿ.ರಸ್ತೆ, ಬೆಂಗಳೂರು-560001. ಸಾರ್ವಜನಿಕ ವಲಯದ ಘಟಕಗಳು/ಸರ್ಕಾರಿ ್ಲಾರ್ ಇಲಾಖೆಗಳಿಗೆ ಸೇರಿದ ಆವರಣಕ್ಕೆ ಆದ್ಯತೆ ನೀಡಲಾಗುವುದು. ಹೆಚ್ಚಿನ ವಿವರಗಳಿಗೆ ವೆಬ್ಸೈಟ್ http://www.bankofbaroda.com ನ ಟೆಂಡರ್ ವಿಭಾಗಕ್ಕೆ ಲಾಗ್ ಇನ್ ಆಗಿ. ಬ್ಯಾಂಕ್ ಯಾವುದೇ ಕಾರಣಗಳನ್ನು ನೀಡದೆ ಆಫರ್ ಗಳನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಹಕ್ಕನ್ನು ಹೊಂದಿದೆ.

ದಿನಾಂಕ: 07.09.2023 ಸ್ಥಳ: ಬೆಂಗಳೂರು ಉಪ ವಲಯ ಮುಖ್ಯಸ್ಥರು, ವಲಯ ಕಚೇರಿ

ಸಾರ್ವಜನಿಕ ಪ್ರಕಟಣೆ

ನಮ್ಮ ಕಕ್ಕಿದಾರರು, ಈ ಕೆಳಕಂಡ 'ಷೆಡ್ಲೂಲ್' ನಲಿ ವಿವರವಾಗಿ ವಿವರಿಸಿರುವ ಮತ್ತು ಇದನ್ನು ಇನು

ಮುಂದೆ **"ಷೆಡ್ಯೂಲ್ ಸ್ವತ್ತುಗಳು"** ಎಂದು ಕರೆಯಲ್ಪಡುವ, ಸದರಿ ಸ್ವತ್ತಿನ ಮಾಲೀಕರಾದ ಶ್ರೀ. ಎಸ್. ಆಕಾರ್ಶ್

ಬಿನ್ <u>ಶ್ರೀ</u>. ಹೆಚ್.ಆರ್.ಎಸ್. ರೆಡ್ಡಿ, ವಾಸ: ಬೆಂಗಳೂರು, ('ಮಾ<mark>ಲೀಕರು')</mark>. ಇವರಿಂದ ಸ್ಥಿರಾಸ್ತಿ ಸ್ವತ್ತಿಗೆ

ಸಂಬಂಧಿಸಿದಂತೆ ವ್ಯವಹಾರ ನಡೆಸಲು ಅಪೇಕ್ಷಿಸಿರುತ್ತಾರೆ. ತಾವು ಷೆಡ್ಯೂಲ್ ಸ್ವತ್ತಿಗೆ ಏಕಮೇವ ಮಾಲೀಕರೆಂದು

ಹಾಗೂ ಷೆಡ್ಯೂಲ್ ಸ್ತತ್ತುಗಳ ಮಾರಾಟ ಮಾಡುವ ನಿರ್ಬಂಧರಹಿತ ಹಕ್ಕುಗಳನ್ನು ಹೊಂದಿರುತ್ತೇವೆ

ಈ ಮೂಲಕ ಸಾರ್ವಜನಿಕರಿಗೆ ತಿಳಿಸುವುದೇನೆಂದರೆ ಮೇಲ್ನಂಡ ಮಾಲೀಕರನ್ನು ಹೊರತುಪಡಿಸಿ

ಸುತ್ತಾವುದೇ ವ್ಯಕ್ತಿ∕ವ್ಯಕ್ತಿಗಳು ಸದರಿ ಷೆಡ್ಯೂಲ್ ಸ್ವತ್ತಿನ ಮೇಲೆ ಯಾವುದೇ ರೀತಿಯ[`]ಹಕ್ಕು, ಹಿತಾಸಕ್ತಿ,

ಯಣಬಾಧ್ಯತೆ, ಹೊಣೆಗಾರಿಕೆ, ಕ್ಲೇಮ್ಗಳು ಅಥವಾ ಷೆಡ್ಯೂಲ್ ಸ್ವತ್ತಿನ ಬಗ್ಗೆ ಆಸಕ್ತಿಯನ್ನು ಹೊಂದಿದ್ದಲ್ಲಿ

ಅಥವಾ ಯಾವುದೇ ಸ್ವರೂಪದ ಷೆಡ್ಯೂಲ್ ಸ್ವತ್ತಿನ ಮೇಲೆ ಯಾವುದೇ ಕ್ಷೇಮಗಳನ್ನು ಅಥವಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆಗಳು ಹೊಂದಿದ್ದರೆ, ಅಂತಹ ಕ್ಷೇಮಗಳನ್ನು ಅಥವಾ ಆಕ್ಷೇಪಣೆಗಳನ್ನು ಸೂಕ್ಷ

ಸಾಕ್ಷಾಧಾರ ಹಾಗೂ ಕಾಗದಪತ್ರಗಳೊಡನೆ, ಲಿಖಿತರೂಪದಲ್ಲಿ ಈ ತಿಳುವಳಿಕೆ ಪ್ರಕಟವಾದ 7 (ಏಳು) ದಿನಗಳ

ಾಲಾವಧಿಯ ಒಳಗೆ ಈ ಕೆಳಕಂಡ ವಿಳಾಸಕ್ಕೆ ತಲುಪುವಂತೆ ಈ ಮೂಲಕ ಕರೆ ನೀಡಲಾಗಿದೆ. ತಿಳಿಸಿದ

೨ವಧಿಯೊಳಗೆ ಯಾವುದೇ ಕ್ಷೇಮುಗಳು ಅಥವಾ ಆಕ್ಷೇಪಣೆಗಳು ಸಲ್ಲಿಕೆಯಾಗದಿದ್ದಲ್ಲಿ, ಮೇಲೆ ತಿಳಿಸಿರುವ

ಮಾಲೀಕರನ್ನು ಹೊರತುಪಡಿಸಿ ಮತ್ತಾರೂ ಕೂಡ ಷೆಡ್ನೂಲ್ ಸೃತ್ತಿನ ಮೇಲೆ ಹಕ್ಕು, ಋಣಬಾಧ್ಯತೆ, ಹಿತಾಸಕಿ

ಅಥವಾ ಕ್ಷೇಮುಗಳನ್ನು ಹೊಂದಿರುವುದಿಲ್ಲ ಎಂದು ತಿಳಿಯಲಾಗುವುದು ಮತ್ತು ನಮ್ಮ ಕಕ್ಷಿದಾರರು ಷೆಡ್ಯೂಲ್

ಷೆಡ್ಯೂಲ್

(ಷೆಡ್ಯೂಲ್ ಸ್ವತ್ತುಗಳ ವಿವರ)

ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಪೂರ್ವ ತಾಲ್ಲೂಕು, ವರ್ತೂರು ಹೋಬಳಿ, ವರ್ತೂರು ಮತ್ತು

ಗುಂಜೂರು ಗ್ರಾಮದಲ್ಲಿರುವ ವಾಸದ ಉದ್ದೇಶಕ್ಕೆ ಭೂಪರಿವರ್ತನೆಯಾಗಿರುವ ಕ್ತಿರಾಧ್ಯಿ ಸ್ವತ್ತುಗಳ ಒಬ್ಬ

ಚೆಕುಬಂಧಿ

: ವರ್ತೂರು, ಗುಂಜೂರು ಗ್ರಾಮದ ಗಡಿ

: ಸರ್ವೆ ನಂ. 191/3ರ ಸ್ವತ್ತಿನ ಉಳಿದ ಭಾಗ;

: ವರ್ತೂರು, ಗುಂಜೂರು ಗಾಮದ ಗಡಿ.

: ಸರ್ವೆ ನಂ. 191/1 ಮತ್ತು 191/2ರ ಸ್ವತ್ತು

: ಸರ್ವೆ ನಂ. 192/4ರ ಸೃತ್ತಿನ ಉಳಿದ ಭಾಗ್ಯ

: ವರ್ತೂರು, ಗುಂಜೂರು ಗ್ರಾಮದ ಗಡಿ; ಮತ್ತು

: ಸರ್ವೆ ನಂ. 207/1, 207/2, 207/3 ಮತ್ತು

: ಸರ್ವೆ ನಂ. 206/6ರ ಸ್ತತ್ತಿನ ಉಳಿದ ಭಾಗ,

: ಸರ್ವೆ ನಂ. 206/6 ಮತ್ತು ಸರ್ವೆ ನಂ.206/4ರ

: ಸರ್ವೆ ನಂ. 193/2ಬಿ1ರ ಸ್ವತ್ತು; ಮತ್ತು

: ವರ್ತೂರು, ಗುಂಜೂರು ಗ್ರಾಮದ ಗಡಿ

: ಸರ್ವೆ ನಂ. 206/6ರ ಸ್ವತ್ತು;

: ಸರ್ವೆ ನಂ. 202/2ರ ಸ್ವತ್ತು;

: ಸರ್ವೆ ನಂ. 206/6ರ ಸ್ವತ್ತು

: ಸರ್ವೆ ನಂ. 206/1ರ ಸ್ವತ್ತು;

ಪಶ್ಚಿಮಕ್ಕೆ : ಸರ್ವೆ ನಂ. 206/6 ಮತ್ತು 207/1ರ ಸ್ವತ್ತು;

ಸರ್ವೆ ನಂ. 206/4ರ ಸ್ವತ್ತು;

ಮತ್ತು 206/2 ಮತ್ತು 206/1;

: ಸರ್ವೆ ನಂ. 206/5ರ ಸ್ವತ್ತು; ಮತ್ತು

: ಸರ್ವೆ ನಂ. 206/6ರ ಸ್ವತ್ತು; ಮತ್ತು

ಉತ್ತರಕ್ಕೆ : ಸರ್ವೆ ನಂ. 206/1; ಮತ್ತು

ಪೂರ್ವಕ್ತೆ: ಸರ್ವೆ ನಂ. 206/4ರ ಸ್ವತ್ತು;

ಪೂರ್ವಕ್ಕೆ : ಸರ್ವೆ ನಂ. 206/4ರ ಸ್ವತ್ತು;

207/4ರ ಸ್ವತ್ತು.

ದಕ್ಷಿಣಕ್ಕೆ : ಸರ್ವೆ ನಂ. 206/3ರ ಸ್ವತ್ತು.

ಸ್ವತ್ತು.

ಪೂರ್ವಕ್ಕೆ: ಸರ್ವೆ ನಂ. 191/4 ಮತ್ತು 191/5ರ ಸ್ವತ್ತು;

: ಸರ್ವೆ ನಂ. 191/1 ಮತ್ತು 191/7ರ ಸ್ವತ್ತು; ಮತ್ತು

ಪೂರ್ವಕ್ಕೆ : ಸರ್ವೆ ನಂ. 191/8ರ ಸ್ವತ್ತು;

ಪಶ್ಚಿಮಕ್ಕೆ : ಸರ್ವೆ ನಂ. 191/8ರ ಸ್ವತ್ತು:

ಪಶ್ಚಿಮಕ್ಕೆ : ಸರ್ವೆ ನಂ. 192/4ರ

ವಿಕ್ತೀರ್ಣ 07 ಎಕರೆ 27.08 ಗುಂಟೆಗಳು ಮತ್ತು ಇದರ ಚೆಕ್ಕಬಂಧಿ ಈ ಕೆಳಕಂಡಂತಿರುವುದು.

ಉತ್ತರಕ್ಕೆ

ಮೂರ್ವಕೆ

ಪಶ್ಚಿಮಕ್ಕೆ

ದಕ್ಷಿಣಕ್ಕೆ

ಪಶ್ಚಿಮಕ್ಕೆ

ದಕ್ಷಿಣಕ್ತೆ

ಪಶ್ಚಿಮಕ್ಕೆ

ಉತ್ತರಕ್ಕೆ

ಪಶ್ಚಿಮಕ್ಕೆ

ಸ್ವತ್ತಿನ ಮೇಲೆ ವ್ಯವಹಾರ ನಡೆಸಲು ಸ್ವತಂತ್ರರಾಗಿರುತ್ತಾರೆ ಎಂದು ತಿಳಿಯಲಾಗುವುದು.

ಗ್ರಾಮ ಸರ್ವೆ ವಿಸ್ತೀರ್ಣ ಸಂ. ಎಕರ ಗುಂಚೆಗಳು

ವರ್ತೂರು 191/2 01

4 | **ಗುಂಜೂರು** | 206/2 | 00

206/3 01

02

୧ನಿವಾಸ್ ಜ.ಆರ್ ಮತ್ತು ಜ್ರಜತ ಪ್ರಕಾಶ್, ಪಾಲುದಾರರ

್ಟ್ರಾಂಟನ್ ರಸ್ತೆ, ಕ್ರೈಗ್ ಪಾರ್ಕ್ ಲೇಔಟ್, ಬೆಂಗಳೂರು – 560025, ದೂ. ಸಂ. 080-69548770

ಪ್ರಸ್ಟೀಜ್ ಲೋಕ, ನಂ.201, 2ನೇ ಮಹಡಿ, ನಂ.7/1 & 7/7.

ಂಬುದಾಗಿ ಸದರಿ ಮಾಲೀಕರು ನಮ್ಮ ಕಕ್ಷಿದಾರರಿಗೆ ತಿಳಿಸಿರುತ್ತಾರೆ.

ಕರ್ನಾಟಕ ಕೃತ್ತೀಯ ಮರಾಠ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ

ನಂ. KSFCEHCS/08/2023-24

ಕೆ.ಎಸ್.ಎಫ್.ಸಿ ಎಂಪ್ಲಾಯೀಸ್ ಹೌಸಿಂಗ್

ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್,

ನಂ.1/1, ತಿಮ್ಮಯ್ಯ ರಸ್ತೆ, ಬೆಂಗಳೂರು-560052, ದೂರವಾಣಿ: 080-22269955

ವಾರ್ಷಿಕ ಮಹಾಸಭೆಯ ನೋಟೀಸು

ಸಂಘದ 2022–23ನೇ ಸಾಲಿನ 36ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯನು

ದಿನಾಂಕ : 23.09.2023 <mark>ರಂದು ಶನಿವಾರ ಬೆಳಿಗ್ಗೆ 11.00 ಘಂಟೆಗೆ,</mark> ಶ್ರೀ ರಾಮಾನುಬ

ಸಂಸ್ಕೃತಿ ಭವನ, (ಯತಿರಾಜ ಸೇವಾ ಟ್ರಸ್ಟ್) ನಂ.198, ಸಂಪಿಗೆ ರಸ್ತೆ, ಮಲ್ಲೇಶ್ವರಂ

ಬೆಂಗಳೂರು–560003, 11ನೇ ಕ್ರಾಸ್ ಹತ್ತಿರ, ನಡೆಸಲು ತೀರ್ಮಾನಿಸಲ್ಲಿದ್ದು, ಈ ಬಗ್ಗೆ

ಸಂಘದ ಎಲ್ಲಾ ಅರ್ಹ ಸದಸ್ಕರಿಗೆ ಮಹಾಸಭೆಯ ಸೂಚನಾ ಪತ್ರವನ್ನು (ನೋಟೀಸು)

ಈಗಾಗಲೇ ರವಾನಿಸಲಾಗಿರುತ್ತದೆ. ಯಾವುದೇ ಕಾರಣದಿಂದ ಸೂಚನಾ ಪತ್ರ

ತಲುಪದೇ ಇದ್ದಲ್ಲಿ, ಈ ಪ್ರಕಟಣೆಯನ್ನೇ ವಾರ್ಷಿಕ ಮಹಾಸಭೆಯ ನೋಟೀಸು

ಎಂದು ಪರಿಗಣಿಸಿ ತಪದೇ ಸಭೆಗೆ ಹಾಜರಾಗಲು ಕೋರಲಾಗಿದೆ.

ರಿ.ನಂ. ಹೆಚ್ ಹೆಚ್ ಎಸ್.44054/2012-13 ದಿನಾಂಕ : 21.03.2013 ನಂ. 67, ಮೊದಲನೇ ಮಹಡಿ, ಪಶ್ಚಿಮ ಕಾರ್ಡ್ ರಸ್ತೆ, 2ನೇ ಹಂತ, ಮಹಾಲಕ್ಷ್ಮೀಪುರಂ, ಬೆಂಗಳೂರು - 560086 (ರಾಜಾಜಿನಗರ ಮೆಟ್ರೋ ಸ್ಟೇಪನ್ ಹತ್ತಿರ) ಮೊಬೈಲ್ : 8105305530

ಹನ್ನೊಂದನೇ ವರ್ಷದ ವಾರ್ಷಿಕ ಸರ್ವ ಸದಸ್ಯರ ಸಭೆ ಸೂಚನಾ ಪತ್ರ

ಕರ್ನಾಟಕ ಕ್ಷತ್ರೀಯ ಮರಾಠ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ ಇದರ 2022-2023ನೇ ಸಾಲಿನ ಹನ್ನೊಂದನೇ ವರ್ಷದ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ದಿ : 17-09-2023 ನೇ ಭಾನುವಾರ ಬೆಳಿಗ್ಗೆ 10.00 ಗಂಟೆಗೆ ಸಂಘದ ಭಾರಾವಾದರ ಬೆಳಗ್ಗೆ 10,00 ಗಂಟಗ ಸಂಘದ ಅಧ್ಯಕ್ಷರಾದ ಶ್ರೀ ವಿ. ಲಕ್ಷೀಕಾಂತ್ ರಾವ್ ರವರ ಅಧ್ಯಕ್ಷತೆಯಲ್ಲಿ ಕೊಂಡಜ್ಜೆ ಬಸಪ್ಪ ಸಭಾಂಗಣ, ಭಾರತ್ ಸ್ಕೌಟ್ಸ್ ಮತ್ತು ಗೃಡ್ಸ್ ಕಛೇರಿ ಆವರಣ, ರಾಜ್ಯ ಮುಖ್ಯ ಕಛೇರಿ, ಶಾಂತಿ ಗೃಹ, ಅರಮನೆ ರಸ್ತೆ, ಬೆಂಗಳೂರು - 560001 ಇಲ್ಲಿ ಸಭೆಯನ್ನು ಕರೆಯಲಾಗಿದೆ. ಸಂಘದ ಎಲ್ಲಾ ಸದಸ್ಯರು ತಪ್ಪದೆ ಕಾಜರಾಗಿ ಸಭೆಯನ್ನು ಯಶಸ್ವಿಗೊಳಿಸಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತೇವೆ.

ಅಪ್ಪಣೆ ಮೇರೆಗೆ ಸಹಿ/-ಕ್ಕಳ : ಬೆಂಗಳೂರು ದಿನಾಂಕ : 07-09-2023

ಸಾರ್ವಜನಿಕ ತಿಳುವಳಿ

ಮೆ।। ಆರ್ಜಿವಿ ಬ್ರೂಯಿಂಗ್ ಎಲ್ಎಲ್ಪಿ, ನಂ.108/2, ಸೈಟ್ ನಂ.50, ನೆಲಮಹಡಿ, 1ನೇ ಮಹಡಿ, 2ನೇ ಮಹಡಿ ಮತು 3ನೇ ಮಹಡಿ, ಮಿಲ್ಲೇನಿಯ, ಎಂಎಸ್ಆರ್ ಲೇಔಟ್, ಮಾರತಹಳ್ಳಿ, ಬೆಂಗಳೂರು 560037 ಇಲ್ಲಿ ಡಿಜೆ ಮ್ಯೂಸಿಕ್ ನಡೆಸಲು ಪರವಾನಿಗೆ ಕೋರಿ ಪೊಲೀಸ್ ಆಯುಕ್ತರು, ಬೆಂಗಳೂರು ನಗರರವರಿಗೆ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಈ ಬಗ್ಗೆ ಸಾರ್ವಜನಿಕರ ಆಕ್ಷೇಪಣೆ ಸಲಹೆಗಳು ಏನಾದರೂ ಇದ್ದಲ್ಲಿ, ಅವುಗಳನ್ನು ಲಿಖಿತ ಮೂಲಕ ಸಹಿಯೊಂದಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ 15 ದಿನಗಳೊಳಗಾಗಿ ಉಪ ಪೊಲೀಸ್ ಆಯುಕ್ತರು (ಆಡಳಿತ) ಪೊಲೀಸ್ ಆಯುಕ್ತರವರ ಕಛೇರಿ, ನಂ.1 ಇನ್ಫಂಟ್ರಿ ರಸ್ತೆ, ಬೆಂಗಳೂರು - 560 001 ರವರಿಗೆ ಸಲ್ಲಿಸಬಹುದಾಗಿರುತ್ತದೆ. ನಿಗಧಿತ ಅವಧಿಯಲ್ಲಿ ಯಾವುದೇ ಆಕ್ಷೇಪಣೆ ಸಲಹೆಗಳು ಬಾರದಿದ್ದಲ್ಲಿ ಅರ್ಜಿದಾರರು ಸದರಿ ಸ್ಥಳದಲ್ಲಿ ರೆಕಾರ್ಡ್ / ಲೈವ್ ಮ್ಯೂಸಿಕ್ ನಡೆಸಲು ಪರವಾನಿಗೆ ಕೋರಿ ಸಲ್ಲಿಸಿರುವ ಅರ್ಜಿಯ ಬಗ್ಗೆ ಮುಂದಿನ ಕ್ರಮ ಕೆ ಗೊಳಲಾಗುವುದು.

ಉದ್ದೇಶಿತ ಕೇಂದ್ರದ ಚಕ್ಕುಬಂದಿ : ಪೂರ್ವಕ್ಕೆ : ಖಾಸಗಿ ಅಸ್ತಿ, ಪಶ್ಚಿಮಕ್ಕೆ : ರಸ್ತೆ, ಉತ್ತರಕ್ಕೆ ರಸ್ತೆ, ದಕ್ಷಿಣಕ್ಕೆ : ಖಾಸಗಿ ಆಸ್ತಿ. ದಿನಾಂಕ : 07-09-2023

ಸಹಿ / - ಪೊಲೀಸ್ ಆಯುಕರು

ದಿನಾಂಕ: 04-09-2023

ಕರ್ನಾಟಕ ರಾಜ್ಯ ಸರ್ಕಾಲ ನೌಕರರ ಸಂಘ

ಕಬ್ಬನ್ ಉದ್ಯಾನವನ, ಬೆಂಗಳೂರು

ದಿನಾಂಕ: 08.09.2023

ಸ್ಥಳ : ಬೆಂಗಳೂರು

ನಂ. ಜಿಇಎ/508/2023

_ ಡಿಎಸ್ಕೆ ಅಗಲ್,

ಪತ್ರಿಕಾ ಪ್ರಕಟಣೆ

ಸರ್ವಸದಸ್ಯರ ವಿಶೇಷ ಮಹಾಸಭೆ ನೋೞೀಸು

ಕರ್ನಾಟಕ ರಾಜ್ಯ ಸರ್ಕಾಲಿ ನೌಕರರ ಸಂಫದ ಎಲ್ಲಾ ಸದಸ್ಯರುಗಆಗೆ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕಬ್ಬನ್ ಉದ್ಯಾನವನ, ಬೆಂಗಳೂರು ಇದರ 2022ರ ಉಪವಿಧಿಗಳನ್ನು ತಿದ್ದುಪಡಿ ಮಾಡಲು ಉದ್ದೇಶಿಸಲಾಗಿದೆ.

ಈ ಕೆಳಕಂಡ ವಿಷಯ ಸೂಚಿಯನ್ವಯ ಸರ್ವಸದಸ್ಯರ **'ವಿಶೇಷ ಮಹಾಸಭೆ' ಯನ್ನು ವಾಸ್ತವ** / **ವರ್ಚುವಲ್** ವಿಧಾನದ ಮೂಲಕ ದಿನಾಂಕ:01-10-2023ರಂದು, ಭಾನುವಾರ ಬೆಳಿಗ್ಗೆ 11:00 ಗಂಟೆಗೆ ಮಹಾವೀರ ಸಮುದಾಯ ಭವನ, ಹಿರೇಸಿಂದೋಗಿ ರಸ್ತೆ, ಗೋಶಾಲೆ ಹತ್ತಿರ, ಕೊಪ್ಪಳ, ಕೊಪ್ಪಳ ಜಿಲ್ಲೆ ಇಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್. ಷಡಾಕ್ಷರಿಯವರ ಅಧ್ಯಕ್ಷತೆಯಲ್ಲಿ 'ಸರ್ವ ಸದಸ್ಯರ ವಿಶೇಷ ಮಹಾಸಭೆ' ಯನ್ನು ಆಯೋಜಿಸಲಾಗಿದೆ.

ಸಂಘದ ಸರ್ವಸದಸ್ಯರು ಈ ವಿಶೇಷ ಮಹಾಸಭೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಲು ಕೋರಿದೆ. ವಂದನೆಗಳೊಂದಿಗೆ,

್ಸಹಿ/−

(ಡಾ. ನೆಲ್ಕುದ್ರಿ ಸದಾನಂದಪ್ಪ) ಪ್ರಧಾನ ಕಾರ್ಯದರ್ಶಿ ಪರವಾಗಿ

ವಿಷಯಸೂಚಿ:-

1. ಸ್ವಾಗತ

2. ಕೋರಂ ಘೋಷಣೆ

- 3. ಸರ್ವಸದಸ್ಯರ ವಿಶೇಷ ಮಹಾಸಭೆಯ ವಿಷಯಸೂಚಿ ಓದಿ ದಾಖಲಿಸುವುದು.
- 4. ಸಂಘದ ಉದ್ದೇಶಿತ ಉಪವಿಧಿಗಳ ತಿದ್ದುಪಡಿಯ ಕರಡು ಮಂಡನೆ ಹಾಗೂ ಅನುಮೋದನೆ.

ವಿಶೇಷ ಸೂಚನೆ

1)ಉದ್ದೇಶಿತ ತಿದ್ದುಪಡಿ ಉಪವಿಧಿಗಳ ಸಂಪೂರ್ಣ ವಿವರಗಳನ್ನು ನೋಟೀಸ್ನೊಂದಿಗೆ ಸಂಘದ ಸದಸ್ಯರ ಮೊಬೈಲ್ ಸಂಖ್ಯೆಗೆ pdf-soft copy ಯನ್ನು ಸಮೂಹ ವಾಟ್ಸ್ಆಪ್ ಸಂಖ್ಯೆಗಳ ಮೂಲಕ ಕಳುಹಿಸಲಾಗಿದೆ.

2) ಸಂಘದ ಸದಸ್ಯರ ವಾಟ್ಸ್ಆಪ್ ಗ್ರೂಪ್ ಗಳಿಗೆ pdf-soft copy ಯನ್ನು ಕಳುಹಿಸಲಾಗಿದೆ.

3)ಕೇಂದ್ರ ಸಂಘದ ಫೇಸ್ ಬುಕ್ ಖಾತೆ https://www.facebook.com/ksgeaoffical/ ಲಭ್ಯವಿದೆ ಹಾಗೂ ಪ್ರಚುರಪಡಿಸಲಾಗಿದೆ.

4)ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು–ಯೋಜನಾ ಶಾಖೆಗಳ ಸಂಘದ ಕಚೇರಿಗಳಲ್ಲಿ ನೋಟಿಸ್ ಹಾಗೂ ಕರಡನ್ನು ಲಭ್ಯವಿರಿಸಲಾಗಿದೆ.

5)ವಿಶೇಷ ಮಹಾಸಭೆಯ ನೋಟೀಸನ್ನು ರಾಜ್ಯ ಮಟ್ಟದ ದಿನಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.

6)ವರ್ಚುವಲ್ ವೇದಿಕೆಯ ಮೂಲಕ ಸದಸ್ಯರಿಗೆ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಿದ್ದು,

https://bit.ly/ksgeasplgbm ಲಿಂಕ್ಅನ್ನು ಬಳಸಿ ಸಭೆಯಲ್ಲಿ ಭಾಗವಹಿಸಬಹುದು. 7)ಈ ವಿಶೇಷ ವುಹಾಸಭೆಯನ್ನು ಸಂಘದ ಸದಸ್ಯರು ಸಂಘದ ಫೇಸ್ಬುಕ್ ಲಿಂಕ್ https://www.facebook.com/ksgeaoffical/ನಲ್ಲಿ ನೇರವಾಗಿ ವೀಕ್ಷಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 080–22354784/83– 9448617400,9902135813,9945003429

ಎಚ್ರರಿಕೆ - ಈ ಅಂಕಣಗಳಲ್ಲಿ ಜಾಹೀರಾತುಗಳಿಗೆ ಪ್ರತಿಸ್ತಂದಿಸುವಾಗ ಸಮುಚಿತ ರೀತಿಯಲ್ಲಿ ವಿಚಾರಿಸುವಂತೆ ವಾಚಕರಿಗೆ ಸಲಹೆ ಕೊಡಲಾಗಿದೆ. ಕನ್ನಡಪ್ರಭ ಪಬ್ಲಿಕೇಷನ್ನ್ ಲಿಮಿಟೆಡ್ ಜಾಹೀರಾತುದಾರರಿಂದ ಮಾಡಲಾದ ಯಾವುದೇ ಕ್ಷೇಮುಗಳಿಗೆ ಹೊಣೆಯಾಗಿರುವುದಿಲ್ಲ ಮುದ್ದಕ, ಪ್ರಕಾಶಕ, ಸಂಪಾದಕ ಮತ್ತು ಮಾಲೀಕರು ಕನಡಪ್ರಭ ಪಬಿಕೇಷನ್ ಲಿಮಿಟೆಡ್ ಇವರು ಅಂತಹ ಕ್ಷೇಮುಗಳು ಅಸತ್ತವೆಂದು ಕಂಡುಬಂದಲ್ಲಿ ಯಾವುದೇ ಪರಿಣಾಮಗಳಿಗೆ ಜವಾಬಾರಿ /ಹೊಣೆಯಾಗಿರತಕುದಲ್ಲ. ಈಗಿದ್ದೂ

ದಿ ಕರ್ನಾಟಕ ಗೌರ್ನಮೆಂಟ್ ಕ್ಲಾಸ್ 'ಡಿ' ಎಂಪ್ಲಾಯೀಸ್ ಹೌಸ್ ಬಿಲ್ಡಿಂಗ್ ಕೋ–ಆಪರೇಟೇವ್ ಸೊಸೈಟಿ ಲಿಮಿಟೆಡ್

ನಂ. 11/3, 2ನೇ ಮಹಡಿ, ಕುರುಬರ ಸಂಘದ ಕಟ್ಟಡ, ಗಾಂಧಿನಗರ, ಬೆಂಗಳೂರು–560009. Email: classdsociety@gmail.com

ಸರ್ವಸದಸ್ಯರ ಸಭೆಯ ಸೂಚನಾ ಪತ್ರ

ಮಾನ್ಯ ಸದಸ್ಯರೇ,

ದಿನಾಂಕ : 07.09.2023

ಸಹಿ/- ವಿಶೇಷಾಧಿಕಾರಿ

ವಾರ್ಷಿಕ ಸರ್ವ ಸದಸ್ಯರ ಸಭೆಯ

ಸೂಚನಾ ಪತ್ರ

ಬಿ.ಎಸ್.ಎನ್.ಎಲ್ ಅಂಚೆ ಮತ್ತು ಮಾಹಿತಿ ತಂತ್ರಜ್ಞಾನ

ಉದ್ಯೋಗಿಗಳ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ್ರ

#2518, 9ನೇ 'ಎ' ಅಡ್ಡ ರಸ್ತೆ, 13ನೇ ಮುಖ್ಯ ರಸ್ತೆ,

'ಇ' ಬ್ಲಾಕ್, ಸಹಕಾರ ನಗರ ಬೆಂಗಳೂರು - 560092

ಸಂಘದ 2022–23ನೇ ವಾರ್ಷಿಕ ಸರ್ವ ಸದಸ್ಯರ

ಸಬೆಯು ದಿನಾಂಕ 10-09-2023 ಬಾನುವಾರ ಬೆಳಿಗೆ

11 ಗಂಟೆಗೆ ಸ್ಥಳ : ಐ.ಇ.ಟಿ.ಇ ಕಟ್ಟಡ, ಬಳ್ಳಾರಿ ಮುಖ್ಯ

ಇಲಿ ನಿಗದಿ ಪಡಿಸಿರುತೇವೆ. ಆದುದರಿಂದ ಎಲಾ ಸದಸ್ತರುಗಳ

PUBLIC NOTICE

This is to inform the General Public that my

No.23, 2nd Cross, L. N. Reddy Garden

No.25, 2nd Cross, L. N. neudy Garden, Kariyanapalya, Lingarajapuram, St. Thomas Town, Bangalore -560084, 2) MRS. ANCILLA. A, aged about 42 years, D/o. Mr. A. Andrews and Late. Cecilia Andrews, Residing at No.6/3, Tharachand Nagar Annexe,

/irugambakkam, Chennai -600092 3) MRS

BERTILA ANDREWS, aged about 40 years

BERTILA ANDREWS, aged about 40 years, D/o. Mr. A. Andrews and Late. Cecilia Andrews, Residing at Unit 09-09, Block 5, Lobby C, Rivervale Crest Condo, Rivervale Crescent, Sengkang 545084 4) MR. ALLAN MAXI ANDREWS, aged about 33 years, S/o. Mr. A. Andrews and Late. Cecilia Andrews, Residing at No.23, 2nd Cross, L. N. Reddy Garden, Kariyanapalya, Lingarajapuram, St. Thomas Town, Bangalore-560084.

Any person having any objection regarding the said sale transaction, may contact the undersigned advocate with relevant

documents within 07 days from the date of

this publication failing which it shall be deemed that there is no objection of any nature and my client will complete the sale

SCHEDULE PROPERTY

All that piece and parcel of the Immovable Property bearing Site No.2, Khatha No.453/1, formed in Property No.109/2, Situated at Byrathi Village, K. R. Puram Hobil, Bangalore East Taluk, Bangalore, now comes under the limits of Bruhat Bangalore Mahanagara Palike in Ward No.54-Hoodi, measuring East to West 40 Feet and North to South 52 Feet, totally propertying 2090 Soft and bounded on East

measuring 2080 Sq.ft., and bounded on East by: Property belongs to Mr. Munikrishnappa, West by: Property belongs to Mrs. Akkayamma, North by: 20 Feet Road, South

Sd/- K.R.Bharadwaj & Associates

Advocates, No.32, 1st Floor, Sukh Sagar Cross Road, 3rd Cross, 3rd Main K.K. Halli,

Bangalore -560084.Ph. 9844011141 E-mail: krblawassociates@gmail.com

by: Property belongs to B.S.Ramu.

ಆಡಳಿತ ಮಂಡಳಿ ಅಪ್ಪಣೆಯ ಮೇರೆಗ

ಕಾರ್ಯದರ್ಶಿ

ರಸ್ತೆ, ಗಂಗಾನಗರ, ಬೆಂಗಳೂರು -560032.

ಹಾಜರಾಗುವಂತೆ ವಿನಂತಿಸುತೇವೆ.

ದಿ ಕರ್ನಾಟಕ ಗೌರ್ನಮೆಂಟ್ ಕ್ಲಾಸ್ 'ಡಿ' ಎಂಪ್ಲಾಯೀಸ್ ಹೌಸ್ ಬಿಲ್ಡಿಂಗ್ ಕೋ–ಆಪರೇಟವ್ ಸೊಸೈಟಿ ಲಿಮಿಟೆಡ್ ಗಾಂಧಿನಗರ, ಬೆಂಗಳೂರು. ಈ ಸೊಸೈಟಿಯು 2022–23ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ದಿನಾಂಕ: 09-09-2023ರ ಶನಿವಾರದಂದು ಬೆಳಿಗ್ಗೆ 11 ಘಂಟೆಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣ, ಕಬ್ಬನ್ ಪಾರ್ಕ್, ಬೆಂಗಳೂರು ಇಲ್ಲಿ ಸೊಸೈಟಿಯ ಅಧ್ಯಕ್ಷರಾದ ಶ್ರೀ ಸಿ. ರಾಮಯ್ಯರವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲು ತೀರ್ಮಾನಿಸಿದ್ದು, ನದಸ್ಯರಿಗೆ ಸೂಚನಾ ಪತ್ರವನ್ನು ಅಂಚೆ ಮೂಲಕ ಕಳುಹಿಸಲಾಗಿದ್ದು, ಸೂಚನಾ ಪತ್ರ ತಲುಪದೆ ಇರುವ ಸದಸ್ಯರು ಈ ಜಾಹಿರಾತನ್ನೇ ಸೂಚನಾ ಪತ್ರವೆಂದು ಪರಿಗಣಿಸಿ ಸರ್ವ ಸದಸ್ಯರ ಸಭೆಗೆ ಹಾಜರಾಗಬೇಕೆಂದು ವಿನಂತಿ.

ಆಡಳಿತ ಮಂಡಳಿ ಆದೇಶದ ಮೇರೆಗೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ

ದೂ:080-23601273

ಸ್ಥಾಪನೆ: 1993 ನೇವಾಜ ಕ್ರಡಿಟ್ ಕೋ–ಆಪರೇೞವ್ ನೊಸೈೞ ಅ., ನಂ. 569/ಎ, ಶ್ರೀ ಎಂ ಬಿ ರಾಜಶೇಖರ್ ಅಡ್ಡರಸ್ತೆ

ಶ್ರೀ ಜಿ ರಾಮಯ್ಯ ಮುಖ್ಯರಸ್ತೆ, ಮತ್ತಿಕೆರೆ, ಬೆಂಗಳೂರು 54. ಪ್ರಕಟಣೆ

ಮಾನ್ಯ ಸದಸ್ಯರೆ,

ಸೊಸೈಟಿಯ 2022-23ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಸಭೆಯನ್ನು ದಿನಾಂಕ 10-09-2023ನೇ ಭಾನುವಾರ ಬೆಳಿಗ್ಗೆ 10-30ಕ್ಕೆ ಶ್ರೀ ಶ್ರೀನಿವಾಸ ಕಲ್ಯಾಣ ಮಂಟಪ, ನೇತಾಜಿ ವೃತ್ತ, ಮತ್ತಿಕೆರೆ, ಬೆಂಗಳೂರು-54, ಇಲ್ಲಿ ಸೊಸೈಟಿಯ ಅಧ್ಯಕ್ಷರಾದ ಶ್ರೀ ಎಸ್. ರಾಜಣ್ಣರವರ ಅಧ್ಯಕ್ಷತೆಯಲ್ಲಿ ನಡೆಸಲು ತೀರ್ಮಾನಿಸಿದ್ದು, ಸದಸ್ಥರಿಗೆ ಸೂಚನಾ ಪತ್ರಗಳನ್ನು ಅಂಚೆಯ ಮೂಲಕ ಕಳುಹಿಸಲಾಗಿದ್ದು, ಸೂಚನಾ ಪತ್ರ ತಲುಪದೇ ಇರುವ ಸದಸ್ಯರು ಈ ಜಾಹೀರಾತನ್ನೇ ಸೂಚನಾ ಪತ್ರವೆಂದು ಪರಿಗಣಿಸಿ, ಸರ್ವಸದಸ್ಯರ ಸಭೆಗೆ ಹಾಜರಾಗಬೇಕೆಂದು ವಿನಂತಿ.

> ಅನಂದ .ಎನ್ ಮುಖ್ಯ ಕಾರ್ಯನಿರ್ವಾಹಕರು

ಸಾರ್ವಜನಿಕ ಪ್ರಕಟಣೆ

ಸವುಸ್ತ್ರ ಸಾರ್ವಜನಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ, ನಮ್ಮ ಕಕ್ಷಿದಾರರು ಕೆಳಕಂಡ ಷೆಡ್ಯೂಲ್ ತ್ವತ್ತಿಗೆ ಸಂಬಂಧಿಸಿದಂತೆ, ಸದರಿ ಸ್ವತ್ತಿನ ಮಾಲೀಕರಾದ ಶ್ರೀ ್ಷತ್ತಿಗೆ ಸಂಬಂಧಿಸದಂತ್ರ ಸದರ ಸ್ವತ್ತನ ಮುಂದ ರಾಜೀವ್ ಜೈನ್ ಬಿನ್ ಆರ್ ಎನ್ ಅಗರ್ವಾಲ್, ಇ21, ಬಾಹು ಧಾಮ್, ಸಾನ್ ಮಾರ್ಟಿನ್ ಚಾಣಕ್ರಮರಿ, ಹೊಸ ದಿಲ್ಲಿ-560021, ಪ್ರಸ್ತುತ ಬೆಂಗಳೂರ

ವರ್ಷಕ್ಕೆಯು, ಹುನಾ ಅಧ್ಯ-190021, ಬ್ರಹ್ಮಿಪ ಬಗಗಿಯನಿ ಇವರಿಂದ ಖರೀದಿಸಲ ಇಚ್ಚಿಸಿರುತ್ತಾರೆ. ಯಾವುದೇ ವ್ಯಕ್ತಿಗಳು ಖರೀದಿಸುವ ಬಗ್ಗೆ ಆಕೇಪಣೆಯನ ಹಡ್ಡೂಲ್ ಸ್ವತಿಗೆ ಸಂಬಂಧಿಸಿದಂ ಯಾವುದೇ ಹಕ್ಕು, ಹಕ್ಕು ಬಾಧ್ಯತೆ. ಹಿತಾಸಕ್ತಿಯನ ಹೊಂದಿದ್ದರೆ, ಅಂತವರು ಈ ದಿನಾಂಕದಿಂದ 7 ದಿನಗಳ ಒಳ ಹಾರದಲ್ಲಿರ, ಅಂತಾರ್ಯ ಈ ದಾರಕರಾಗಿದ್ದರೆ, ರಾಖಲಾ: ತಮ್ಮ ಹಕ್ಕಗಳ ಬಗ್ಗೆ ಬೆಂಬಲಾರ್ಥ ದಾಖಲಾ: ಮರಾವೆಗಳೊಡನೆ ಲಿಖಿತ ರೂಪದಲ್ಲಿ ತಮ್ಮ ಆಕ್ಷೇಪಣೆಗಳನು ಕೆಳಸಹಿದಾರರಿಗೆ ಸಲ್ಲಿಸದೇಕೆಂದು ಈ ಮೂಲಕ ಕೆ ನೀಡಲಾಗಿದೆ. ಅಥವಾ ಯಾವುದೇ ವ್ಯಕ್ತಿಗಳು ಷೆಡ್ಕೂಲ್ ಸ್ವತ್ತಿ ಸಂಬಂಧಿಸಿದಂತೆ ಯಾವುದೇ ದಾವೆಯನ್ನು ಸಲ್ಲಿಸಿದ್ದ ಅಂತವರು ಪ್ರಕಟವಾದ ಈ ದಿನಾಂಕದಿಂದ 7 ದಿನಗಳ ಒಳ :ಪ್ನೈ ಬರವಾರಣ ಮುರುವಗಳಾಗಿರುವ ರವಾತ ಯಾವದಲ್ಲ ಈ -ಕ್ಷೇಪಣೆಗಳನ್ನು ಕೆಳಸಹಿದಾರರಿಗೆ ಸಲ್ಲಿಸಬೇಕು. ತಿಳಿಸಿ ಕವಧಿ ಮುಗಿದ ನಂತರ ಬರುವ ಯಾವುದೇ ಆಕ್ಷೇಪಣೆಗ ನಮ್ಮ ಕಕ್ಷಿದಾರರಿಗೆ ಬದ್ಧವಾಗಿರುವುದಿಲ್ಲ ಮತ್ತು ಯಾವುದೇ ಕ್ಷೇಮುಗಳು/ ಆಕ್ಷೇಪಣೆಗಳು ಇಲ್ಲವೆಂದು ಭಾವಿಸಿ ನಮ ಕಕ್ಷಿದಾರರು ಷೆಡ್ಯೂಲ್ ಸ್ವತ್ತನ್ನು ಖರೀದಿಸಲು

ಪಡ್ಕೂಲ್ ಪಡಗ್ಯು ಹಾಗು ಹೆಡ್ಡು ಪ್ರಾಕ್ಷಿಯ ಹೆಡ್ಡು ಪ್ರಾಕ್ಷಿಯಲ್ಲಿ ಬರುವ ಸರ್ವ ನಂ. 44/ಎಎ, 45/2ಎ, 45/2a, ಡಿ. ಹೆಚ್. ಮೊಕಾಶಿ ಮತ್ತು ಅಸೋಸಿಯೇಟ್, ವಕೀಲರು, ನಂ. 831, ಜಯ ಶಾಂತಿ ನೆಲೆ, 2ನೇ ಮೆ 1ನೇ ಇ ಮುಖ್ಯ ರಸ್ತೆ, ಗಿರಿನಗರ 2ನೇ ಹಂತ, ಬೆಂಗಳೂರು-560053, ಮೇ: 9845498591,

PUBLIC NOTICE

My Client M. Yaseer Arafat, S/o.M. Abd Sardar, aged about 36 years, R/a 563132, interested to issue public notice for below mentioned Property. Anyone having sor of claims or objections relating to the Schedule Property may lodge the same with the indersigned within 7 days from this public notice with supporting documents without any return t such right, title, interest and claim.

SCHEDULE PROPERTY

All that piece and parcel of Site bearing No.184, formed in converted Sv.No.93/1 onverted vide Order No.B.DIS.ALN.SR.(SA 279/2000-2001 dated. 13-02-2001 by the Deputy Commissioner, Bengaluru District, Bengaluru, Khatha No.293, situated at Thanisandra Village, K.R. Puram Hobli, Bengaluru South Taluk, measuring East to West: 60 feet, North to South: 65 feet, and in al easuring 3900 square feet and bounded: East by: Road, North by: Road, South by: Site No. 185, South by: Site No. 183. West by: Site No. 185.

2. All that piece and parcel of Site bearin No.185, formed in converted Sv.No.93/1 nverted vide Order No.B.DIS.ALN.SR. (SA 279/2000-2001 dated. 13-02-2001 by the Deputy Commissioner, Bengaluru District, Bengaluru, Khatha No.293, situated at Thanisandra Village, K.R. Puram Hobli, Bengaluru South Taluk, measuring East to West: 60 feet, North to South: 65 feet, and in all easuring 3900 square feet and bounded: East by: Site No. 184, West by: Road, North by: Road, South by: Site No. 186 North by : Road, South by: Site No. 186.

N. K. Ameenulla & Associates, Advocates, No 42 Castle Street Ashoknagar Bangalore - 560 025. Mob.No.9845402790.

ನೂ: 080-26720175

ಕ್ಸೆಲ್ಪ್ಮೊಕ್ ವಿನ್ಯಾಸ ಮತ್ತು ಟೆಕ್ ಲಿಮಿಟೆಡ್

CIN: 172200KA2015PLC082873

ನೋಂದಾಯಿತ ಕಚೇರಿ: #17, 4 ನೇ ಮಹಡಿ, ಅಗೀಸ್ ಕಟ್ಟಡ, 1 ನೇ ಎ ಕ್ರಾಸ್, 5 ನೇ ಬ್ಲಾಕ್, ಕೋರಮಂಗಲ, ಬೆಂಗಳೂರು – 560034, ದೂರವಾಣಿ: + 080 4370 8360; ಇ–ಮೇಲ್: vaishali.kondbhar@xelpmoc.in ವೆಚ್ಸೈಟ್: www.xelpmoc.in

ಕಂಪನಿಯ ಷೇರುದಾರರ ಗಮನಕ್ಕೆ ಸೂಚನೆ ಎಂಟನೇ ವಾರ್ಷಿಕ ಸಾಮಾನ್ಯ ಸಭೆ ಮತ್ತು ಇ–ವೋಟಿಂಗ್ ಕುರಿತು ಮಾಹಿತಿ

ಕಂಪೆನಿಗಳ ಕಾಯ್ದೆಯ ಅನ್ವಯವಾಗುವ ಎಲ್ಲಾ ನಿಬಂಧನೆಗಳಿಗೆ ಅನುಸಾರವಾಗಿ ನಡೆಯಲಿರುವ ಕಂಪನಿಯ ಎಂಟನೇ ವಾರ್ಷಿಕ ಸಾಮಾನ್ಯ ಸಭೆ (AGM) ಅನ್ನು

ಗಮನಿಸಿ, 2013 ಮತ್ತು ಅದರ ಅಡಿಯಲ್ಲಿ ಮಾಡಿದ ನಿಯಮಗಳು ಮತ್ತು ಭಾರತದ ಸೆಕ್ಕುರಿಟೀಸ್ ಮತ್ತು ಎಕ್ಸ್ಟ್ರೇಂಡ್ ಬೋರ್ಡ್ ಟಿಎಜಿ 1 ಅಸ್ತಿತ್ವದಲ್ಲಿರುವ ಕಟ್ಟುಪಾಡುಗಳು ಮತ್ತು ಬಹಿರಂಗಪಡಿಸುವಿಕೆಯ ಅವಶ್ಯಕತೆಗಳು ನಿಯಮಗಳು, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ (MCA) ಮತ್ತು ಸೆಕ್ಕುರಿಟೀಸ್ ಆಂಡ್ ಎಕ್ಸ್ಟೇಂಜ್ ಬೋರ್ಡ್ ಆಫ್ ಇಂಡಿಯಾ ("SEBI") ಹೊರಡಿಸಿದ ವಿಷಯದ ಬಗ್ಗೆ ಅನ್ವಯವಾಗುವ ಎಲ್ಲಾ ಸುತ್ತೋಲೆಗಳೊಂದಿಗೆ 2015 ಓದಿ,ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ("VC")/ಇತರ ಆಡಿಯೋ ವಿಷುಯಲ್ ಮೀನ್ಸ್ ("OAVM") ಕನಿವಾರ, ಸೆಪ್ಟೆಂಬರ್ 30, 2023 ರಂದು ಬೆಳಿಗ್ಗೆ 11:00 (IST), ಮತ್ತು 2022–23ರ ಹಣಕಾಸು ವರ್ಷದ ಸ್ವತಂತ್ರ ಮತ್ತು ಏಕೀಕೃತ ಲೆಕ್ಕಪರಿಕೋಧಿತ ಹಣಕಾಸು ಹೇಳಿಕೆಗಳು, ಜೊತೆಗೆ ಮಂಡಳಿಯ ವರದಿ, ಲೆಕ್ಕ ಪರಿಕೋಧಕರು' ವರದಿ ಮತ್ತು ಆದಕ್ಕೆ ಲಗತ್ತಿಸಬೇಕಾದ ಇತರ ದಾಖಲೆಗಳು, ಸೆಪ್ಟೆಂಬರ್ 07, 2023 ರಂದು ವಿದ್ಯುಸ್ಥಾನವಾಗಿ ಕಂಪನಿಯ ಸದಸ್ಯರಿಗೆ ಕಳುಹಿಸಲಾಗಿದೆ, ಅವರ ಇ–ಮೇಲ್ ವಿಳಾಸವನ್ನು ಕಂಪನಿ/ ರಿಜಿಸ್ಟಾರ್ ಮತ್ತು ತೇರ್ ವರ್ಗಾವಣೆ ಏಜೆಂಟ್, ಕಫಿಸ್ ಟಿಕ್ಕಾಲಜೀಸ್ ಲಿಮಿಟೆಡ್ (ಕಫಿಸ್ಟ್ರಕ್) ಠೇವಣೆ ಭಾಗವಹಿಸುವವರು ಟಿಎಜಿ 1 ಸೆ ಟಿಎಜಿ 1. ಎಜಿಎಂ ಮತ್ತು ಥಿಯೋಫೋರ್ಸೈಡ್ ದಾಖಲೆಗಳ ಸೂಚನೆ ಕಂಪನಿಯು ವೆಬ್ ಸೈಟ್ನಲ್ಲಿ <u>www.xelpmoc.in</u> ನಲ್ಲಿ ಸ್ಟಾರ್ ಎಕ್ಸ್ಟೇಂಜ್ ವೆಬ್ಸ್ಟೆಟ್ <u>www.bseindia.com</u> ನಲ್ಲಿ ಲಭ್ಯವಿದೆ, ಅಂದರೆ, ಬಿಎಸ್ಇ ಲಿಮಿಟೆಡ್ (''ಬಿಎಸ್ಇ'') ಮತ್ತು ನ್ಯಾಷನೆಲ್ ಸ್ಟಾಕ್ ಎಕ್ಸ್ಟೇಂಜ್ ಆಫ್ ಇಂಡಿಯಾ ಲಿಮಿಟೆಡ್ <u>www.nseindia.com</u> ಮತ್ತು <u>https://evoting.kfintech.com</u> ನಲ್ಲಿ ಕ್ರಮವಾಗಿ, ಮತ್ತು ಕಂಪನಿಯ ರಿಜಿಸ್ಟ್ರಾರ್ ಮತ್ತು ವರ್ಗಾವಣೆ ಏಜೆಂಟ್/ಇ–ಮತದಾನ ಸಂಸ್ಥೆ, ಕೆಫಿನ್ ಟೆಕ್ನಾಲಜೀಸ್ ಲಿಮಿಟೆಡ್ (''ಕೆಫಿನ್ಟೆಕ್'') ಎಜಿಎಂ ನೋಟಿಸ್ ನಲ್ಲಿ ಉಲ್ಲೇಖಿಸಲಾದ ದಾಖಲೆಗಳು ಎಜಿಎಂ ನೋಟಿಸ್ ನ ಪ್ರಸರಣದ ದಿನಾಂಕದಿಂದ ಮೆಂಬರ್ ಗಳು ವಿದ್ಯುನ್ಮಾನವಾಗಿ ಪರಿಶೀಲನೆಗಾಗಿ

ಲಭ್ಯವಿದೆ. ಆಂತಹ ದಾಖಲೆಗಳನ್ನು ಪರಿಶೀಲಿಸಲು ಬಯಸುವ ಸದಸ್ಯರು <u>Vaishali.kondbhar@xelpmoc.in</u> ಅನ್ನು ಕಳುಹಿಸಬಹುದು. ಎಜಿಎಂ ಸಮಯದಲ್ಲಿ ರಿಮೋಟ್ ಇ–ಮತದಾನ ಮತ್ತು ಇ–ಮತದಾನ:

ಡಿಮೆಟೀರಿಯಲ್ಪೆಸ್ ಮೋಡ್ ನಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರು ದೂರದಿಂದಲೇ ಮತ ಚಲಾಯಿಸುವುದು ಸೇರಿದಂತೆ ಮತದಾನದ ವಿಧಾನವನ್ನ ಒಳಗೊಂಡಿರುವ ಮಾಹಿತಿ ಮತ್ತು ಸೂಚನೆಗಳು, ಭೌತಿಕ ಮೋಡ್ ಮತ್ತು ತಮ್ಮ ಇಮೇಲ್ ವಿಳಾಸವನ್ನು ನೋಂದಾಯಿಸದ ಸದಸ್ಯರಿಗೆ ಎಜಿಎಂ ಪ್ರಕಟಣೆಯಲ್ಲಿ ನೀಡಲಾಗಿದೆ. ರವಾನೆಯ ನಂತರ ಕಂಪನಿಯ ಸದಸ್ಯರಾಗಿರುವ ವ್ಯಕ್ತೆಗಳು (ಬಳಕೆದಾರರ ಐಡಿ ಮತ್ತು ಪಾಸ್ ವರ್ಡ್ ಅನ್ನು ಮರೆತ ಸದಸ್ಯರು, ಇಲ್ಲಿ ಉಲ್ಲೇಖಿಸಲಾದ ಕಟ್–ಆಫ್ ದಿನಾಂಕ) ನಲ್ಲಿ ಎಜಿಎಂ ಮತ್ತು ಹಿಡುವಳಿ ಷೇರುಗಳ ಸೂಚನೆ, ಪಡೆಯಬಹುದು/ಪಡೆಯಬಹುದು/ಎಜಿಎಂ ಪ್ರಕಟಣೆಯಲ್ಲಿಯೂ ಸಹ ಅದೇ ಉತ್ಪಾದನೆಯನ್ನು ಒದಗಿಸಲಾಗಿದೆ.

ಈ ಕೆಳಗಿನ ಮತದಾನದ ಅವಧಿಯಲ್ಲಿ ದೂರಸ್ಥ ಇ–ಮತದಾನ ಸೌಲಭ್ಯ ಲಭ್ಯವಿರುತ್ತದೆ:

ಬೆಳಿಗ್ಗೆ 9:00 ಸೆಪ್ಟೆಂಬರ್ 26, 2023 ರಂದು ಮಂಗಳವಾರ (IST) ರಿಮೋಟ್ ಇ–ಮತದಾನದ ಅಂತ್ಯ: ಸಂಜೆ 5:00 (IST) ಸೆಪ್ಟೆಂಬರ್ 29, 2023 ಶುಕ್ರವಾರ

ರಿಮೋಟ್ ಇ–ಮತದಾನವನ್ನು ಮೇಲಿನ ದಿನಾಂಕ ಮತ್ತು ಸಮಯವನ್ನು ಮೀರಿ ಅನುಮತಿಸಲಾಗುವುದಿಲ್ಲ ಮತ್ತು ರಿಮೋಟ್ ಇ–ಮತದಾನ ಮಾಡ್ಯೂಲ್ ಅನ್ನು ಮೇಲಿನ ಅವಧಿ ಮುಗಿದ ನಂತರ ಕೆಫಿಸ್ಟೆಕ್ ನಿಷ್ಕ್ರಿಯಗೊಳಿಸುತ್ತದೆ.

ರಿಮೋಟ್ ಇ-ಮತದಾನದಿಂದ ಮತ ಚಲಾಯಿಸದ ಎಜಿಎಂಗೆ ಹಾಜರಾಗುವ ಸದಸ್ಯರು ಎಜಿಎಂನಲ್ಲಿ ಟಿಎಜಿ 1 ಟಿಎಜಿ 1 ಟಿಎಜಿ 1 ಇನ್ ಸ್ಟಾ ಪೋಲ್ ಟಿಎಜಿ 1 ಟಿಎಜೆ 1 ವಿದ್ಯು ನ್ಮಾನವಾಗಿ ಮತ ಚಲಾಯಿಸಲು ಸಾಧ್ಯವಾಗುತ್ತದೆ. ಕರ್ಟ್-ಆಫ್ ದಿನಾಂಕದಂತೆ ಸದಸ್ಯರ ನೋಂದಣೆಯಲ್ಲಿ ಅವರ ಹೆಸರನ್ನು ದಾಖಲಿಸಲಾಗಿದೆ, ಅಂದರೆ, ಸೆಪ್ಟೆಂಬರ್ 23, 2023 ರ ಶನಿವಾರ, ದೂರಸ್ಥ ಇ–ಮತದಾನದ

ಸೌಲಭ್ಯವನ್ನು ಪಡೆಯಲು ಅಥವಾ ಇನ್ಸ್ಟಾ ಪೋಲ್ ಮೂಲಕ ಎಜಿಎಂಸೆಲ್ಲಿ ಮತ ಚಲಾಯಿಸಲು ಮಾತ್ರ ಅರ್ಹರಾಗಿರುತ್ತಾರೆ.

ಇ–ಮೇಲ್ ವಿಳಾಸವನ್ನು ನೋಂದಾಯಿಸುವ/ನವೀಕರಿಸುವ ಶಕ್ತಿ:

a) ಕಂಪನಿಯೊಂದಿಗೆ ತಮ್ಮ ಇ–ಮೇಲ್ ವಿಳಾಸವನ್ನು ನೋಂದಾಯಿಸದ/ನವೀಕರಿಸದ ಭೌತಿಕ ಮೋಡ್ ನಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರನ್ನು ನೋಂದಾಯಿಸಲು ವಿನಂತಿಸಲಾಗಿದೆ/ಫಾರ್ಮ್ ಐಎಸ್ಆರ್ – 1 ಟಿಎಜಿ 1 (ಕಂಪನಿಯ ವೆಬ್ ಸೈಟ್ www.xelpmoc.in ನಲ್ಲಿ) ಲಭ್ಯವಿರುವ ಫಾರ್ಮ್ ಐಎಸ್ಆರ್ –1 ಟಿಎಜೆ 1 ಅನ್ನು ಸಲ್ಲಿಸುವ ಮೂಲಕ ಅವರ ಇ–ಮೇಲ್ ವಿಳಾಸವನ್ನು ನವೀಕರಿಸಿ. ಫಿಸ್ ಟೆಚಾಟ್ ಸೆಲೆನಿಯಮ್ ಟವರ್ ಬಿ, ಪ್ಲಾಟ್ ಸಂಖ್ಯೆ. 31 ಮತ್ತು 32, ಗಚೆಬೌಲಿ, ಹಣಕಾಸು ಜಿಲ್ಲೆ, ನನಕ್ರಾಮ್ ಗುಡಾ, ಸೆರಿಲಿಂಗಂಪಲಿ, ಹೈದರಾಬಾದ್ 500 032.

b) ತಮ್ಮ ಇ–ಮೇಲ್ ವಿಳಾಸವನ್ನು ನೋಂದಾಯಿಸದ/ನವೀಕರಿಸದ ಡಿಮೆಟೀರಿಯಲೈಸ್ಡ್ ಮೋಡ್ ನಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರನ್ನು ನೋಂದಾಯಿಸಲು ವಿನಂತಿಸಲಾಗಿದೆ/ತಮ್ಮ ಇ–ಮೇಲ್ ವಿಳಾಸವನ್ನು ರೇವಣೆ ಭಾಗವಹಿಸುವವರು (S) ನೊಂದಿಗೆ ನವೀಕರಿಸಿ, ಅಲ್ಲಿ ಅವರು ತಮ್ಮ ಡೆಮ್ಯಾಟ್ ಖಾತೆಗಳನ್ನು ನಿರ್ವಹಿಸುತ್ತಾರೆ.

c) ಇದಲ್ಲದೆ, MCA ಸುತ್ತೋಲೆಗಳ ವಿಷಯದಲ್ಲಿ, 2022–23ರ (FY ಗಾಗಿ ಎಜಿಎಂ ನೋಟಿಸ್ ಸೇರಿದಂತೆ ವಾರ್ಷಿಕ ವರದಿಯನ್ನು ಸ್ಪೀಕರಿಸುವ ಸೀಮಿತ ಉದ್ದೇಶಕ್ಕಾಗಿ ಕಂಪನಿಯು ತಮ್ಮ ಇ–ಮೇಲ್ ವಿಳಾಸವನ್ನು ಕಂಪನಿಯೊಂದಿಗೆ ನವೀಕರಿಸಲು ಅನುವು ಮಾಡಿಕೊಟ್ಟಿದೆ ಇ–ಮತದಾನ ಟಿಎಜಿ 1 ವಿದ್ಯು ನ್ಯಾನವಾಗಿ ಸಕ್ರಿಯಗೊಳಿಸಲು ಬಳಕೆದಾರ ಐಡಿ ಮತ್ತು ಪಾಸ್ ವರ್ಡ್ ಜೊತೆಗೆ ಇ–ಮತದಾನ ಸೂಚನೆಗಳು, ಇಮೇಲ್ ವಿಳಾಸ, ಮೊಬೈಲ್ ಸಂಖ್ಯೆ, ಒದಗಿಸುವ ವಿನಂತಿಯ ಪತ್ರದ ಸೈನ್ ಸ್ಕ್ಯಾನ್ ಮಾಡಿದ ನಕಲಿನೊಂದಿಗೆ <u>enward.ris@kfintech.com</u> ನಲ್ಲಿ ಇಮೇಲ್ ಕಳುಹಿಸುವ ಮೂಲಕ, ಎಲೆಕ್ಟ್ರಾನಿಕ್ ದ್ವಿಪತ್ರ ಸಂದರ್ಭದಲ್ಲಿ ಸ್ವಯಂ–ಪರೀಕ್ಷಿತ ಪ್ಯಾನ್ ನಕಲು ಮತ್ತು ಕ್ಲೈಂಟ್ ಮಾಸ್ಟರ್ ನಕಲು ಮತ್ತು ಭೌತಿಕ ದ್ವಿಪತ್ರ ಸಂದರ್ಭದಲ್ಲಿ ಷೇರು ಪ್ರಮಾಣಪತ್ರದ ಪ್ರತಿ.

ಇ–ಮತದಾನಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಯ ಸಂದರ್ಭದಲ್ಲಿ, ಸದಸ್ಯರು ಸಹಾಯ ಮತ್ತು FAQ ಗಳು ವಿಭಾಗಗಳು/ಇ–ಮತದಾನಕ್ಕಾಗಿ ಕೆಫಿಸ್ಟೆಕ್ https://evoting.kfintech.com ನ ವೆಬ್ಸ್ಟ್ ಟೌನ ಡೌನ್ ಲೋಡ್ ಗಳು ಟಿಎಜಿ 1 ವಿಭಾಗದಲ್ಲಿ ಡ್ರಾಪ್ ಡೌನ್ ಮನು ಮೂಲಕ ಇ–ಮತದಾನ ಬಳಕೆದಾ ಕೈಪಿಡಿ ಲಭ್ಯವಿದೆ: ಟಿಎಜಿ 1

ಪ್ರಶ್ನೆಗಳು / ಕುಂದುಕೊರತೆಗಳನ್ನು ಪರಿಹರಿಸಲು ಈ ಕೆಳಗಿನ ಸಂಪರ್ಕ ವಿವರಗಳನ್ನು ಗಮನಿಸಲು ಸದಸ್ಯರನ್ನು ಕೋರಲಾಗಿದೆ:

ಶ್ರೀ ರಘುನಾತ್ ವೀಧಾ, ವ್ಯವಸ್ಥಾಪಕ

ಕೆಫಿನ್ ಟೆಕ್ನಾಲಜೀಸ್ ಲಿಮಿಟೆಡ್ (ಯುನಿಟ್: ಕ್ಸೆಲ್ಪ್ಮೊಕ್ ಡಿಸೈನ್ ಅಂಡ್ ಟೆಕ್ ಲಿಮಿಟೆಡ್)

ಸೆಲೆನಿಯಮ್ ಟವರ್ ಬಿ, ಪ್ಲಾಟ್ 31 ಮತ್ತು 32, ಗಚೆಬೌಲಿ, ಹಣಕಾಸು ಜಿಲ್ಲೆ, ನನಕ್ರಾಮ್ಗುಡಾ, ಹೈದರಾಬಾದ್ – 500 032 ಫೋನ್ ಇಲ್ಲ. +91 40 6716 2222, ಇ–ವೇಲ್: <u>raghu.veedhakfintech.com</u> ಅಥವಾ <u>einward.ris@kfintech.com</u> ಮತ್ತು

ಟೋಲ್–ಫ್ರಿ ಸಂಖ್ಯೆ 1800–309–4001 (ಬೆಳಿಗ್ಗೆ 9:00 ರಿಂದ. ಸಂಜೆ 6:00 ಕ್ಕೆ ಐಎಸ್ಟಿ. ಎಲ್ಲಾ ಕೆಲಸದ ದಿನಗಳಲ್ಲಿ IST)

ವಿಸಿ/ಒಎವಿಎಂ ಮೂಲಕ ಎಜಿಎಂಗೆ ಸೇರುವುದು:

ಕೆಫಿಂಟೆಚ್ ಒದಗಿಸಿದ ಪ್ಲಾಟ್ ಫಾರ್ಮ್ ವುೂಲಕ ಸದಸ್ಯರು ವಿಸಿ/ಒಎವಿಎಂ ಮೂಲಕ ಎಜಿಎಂಗೆ ಹಾಜರಾಗಲು ಸಾಧ್ಯವಾಗುತ್ತದೆ, https://emeetings.kfintech.com ನಲ್ಲಿ ಬಳಸಬೇಕಾದ ಲಾಗಿನ್ ರುಜುವಾತುಗಳ ಬಗ್ಗೆ ಮಾಹಿತಿ ಮತ್ತು ಎಜಿಎಂಗೆ ಹಾಜರಾಗಲು ಅನುಸರಿಸಬೇಕಾದ ಕ್ರಮಗಳನ್ನು ನೋಟೆಸ್ಟ್ರೊ ಎಜಿಎಂ ಪ್ರಕಟಣೆಯಲ್ಲಿ ವಿವರಿಸಲಾಗಿದೆ. ದೂರಸ್ಥ ಇ–ಮತದಾನದಿಂದ ತಮ್ಮ ಮತವನ್ನು (s) ಚಲಾಯಿಸಿದ ಸದಸ್ಯರು ಸಹ ಎಜಿಎಂಗೆ ್ರ ಹಾಜರಾಗಬಹುದು ಆದರೆ ಎಜಿಎಂನಲ್ಲಿ ಮತ್ತೆ ತಮ್ಮ ಮತ ಚಲಾಯಿಸಲು ಅರ್ಹರಾಗಿರುವುದಿಲ್ಲ(s)

ಮಂಡಳಿಯ ಆದೇಶದ ಮೇರೆಗೆ, ಕ್ಸೆಲ್ಪ್ಮೊಕ್ ವಿನ್ಯಾಸ ಮತ್ತು ಟೆಕ್ ಲಿಮಿಟೆಡ್ಗಾಗಿ ಸಹಿ ಮಾಡಿದೆ/– ವೈಶಾಲಿಕೊಂಡಾರ ಕಂಪನಿ ಕಾರ್ಯದರ್ಶಿ ಮತ್ತು ಅನುಸರಣೆ ಅಧಿಕಾರಿ

ದಿನಾಂಕ: ಸೆಪ್ಟೆಂಬರ್ 07, 2023 ಸ್ಥಳ:-ಬೆಂಗಳೂರು













